

TIGHT BINDING BOOK

ನೈಶಾವ ಶುಕ್ಲ ಪೂರ್ಣಮಾ

ಡಿ. ಸಿ. ರಾಜರತ್ನಂ

K 294
R 167

ಶಾಕ್ಯಸಾಹಿತ್ಯ ಮಂಟಪ
ಮಲ್ಲೇಶ್ವರ, ಬೆಂಗಳೂರು

೧೯೫೦

**UNIVERSAL
LIBRARY**

OU_198620

ನೈಶಾಂಕ ಶುಕ್ಲ ಪೂರ್ಣಿಮೆ

ಅಧಿಕಾ

ಬುದ್ಧ ಸಿಗೆ ಕನ್ನಡದ ಕಾಳಿಕೆ

ಸಂಪಾದಕ :

ಜಿ. ಐ. ರಾಜರತ್ನಂ



ಶಾಕ್ಯ ಸಾಹಿತ್ಯ ಮಂಟಪ
ಮಲ್ಲೇಶ್ವರ, :: :: ಬೆಂಗಳೂರು.

ಚಿಲೆ : ಹತ್ತಾ ಕೆ

ಶಾರ್ಕ್ಯು ಸಾಮಿತ್ಯೇ ಮುಂಟುವ'ದ
ಬೋದ್ಧ ಗ್ರಂಥಗಳು

ಬುದ್ಧವಚನ ವರಿಚಯ
ಮಿಲಂದ ಪ್ರಕ್ರಿಯ
ಮೂರು ವಾಲೆ ಸೂತ್ರಗಳು
ವಾಲು ಪಜ್ಞ ಪ್ರಪ್ರಂಜಲಿ
ಬುದ್ಧನ ಕತೆಗಳು (ಸಚಿತ್ರ)
ದಾಸವೀರ ವಿಶ್ವಂತರ
ಸುಗತ ಸಂದೇಶ

ಜ್ಯೇನ ಗ್ರಂಥಗಳು

ಮಹಾವೀರನ ಮಾತುಕತೆ
ಶ್ರೀ ಗೋಮಾಟೇಶ್ವರ
ಭಗವಾಣ ಮಹಾವೀರ



ಬಿನ್ನ ಯ

ಭಗವಂತನಾದ ಬುದ್ಧನ ವಿಷಯವಾಗಿ ಕಸ್ತುಡದಲ್ಲಿ ಬರೆದು ಚನರ ಮೇಲೆ ಸತ್ಯರಿಣಾಮ ಉಂಟುವಾಡಿದವರಲ್ಲಿ ಆದ್ಯರು, ಕೈಲಾಸ ವಾಸಿ ಬಿದರಿ ಅಶ್ವತ್ಥನಾರಾಯಣ ಶಾಸ್ತ್ರಿಗಳು ಇವರು ತಮ್ಮ ಮೊದಲ ಪುನ್ರಕವಾದ “ಬೋದ್ಧವತಾರ”ದ “ಪಾರಧನೆ”ಯಲ್ಲಿ

“ ವಾಚಕ ಸುಹಾರಯರೇ ! ಪ್ರಕೃತದಲ್ಲಿ ಸಮ್ಮ ಹಾತ್ಯಭಾವೇಗಳೆಲ್ಲಾ ಓನಸ್ಸಿಗಿ ಬಂದು ಎಲ್ಲಿ ನೋಡಿದಾಗ್ಯಾ ಹೂಣ ಭಾಷೆಯೇ ಪ್ರಚಾರಕ್ಕೆ ಬಂದಿರುವುದಲ್ಲಿ ಸಮ್ಮ ನಾತ್ಯಭಾಷೆಯಾದ ಕಸ್ತುಡಕ್ಕೆ ತೀರಣ್ಣ ಪ್ರೋತ್ಸಾಹ ವಿಳಿದಿರುವುದರಿಂದ ಈ ಪುಸ್ತಕವನ್ನು ವಿಸ್ತರಿಸಿ ಬರೆಯಲು ಭೀತಿಯುಂಟಾಗಿ, ಬುದ್ಧದೇವರ ಜೀವನಾನಂತರ ಸುತ್ತು ಈತನು ಪ್ರವಂಚಕ್ಕೆ ಜೋಡಿಸಿದ್ದ ಹಾಡಿದ ತತ್ವಾಂಕ್ತಿಗಳನ್ನು ಪಾತ್ರ ಬರೆದಿರುವೆನು ”

ಎಂದು ಹೇಳಿಕೊಂಡು, “ ವೇದಾಂತವಾಕ್ ದುತ್ತ ಬುದ್ಧೋ ಇತ್ತಿಗಂ ಐಕಕಂತ್ಯು ” ವನ್ನು ಸೂಚಿಸಿ ಈ ಪ್ರಕಟಿಗಳ ಪ್ರಾಚ್ಯ ಪುನ್ರಕವನ್ನು ಅಂ-ಒಂ-ಗ್ರಂಥ ರಲ್ಲಿ ಪರಕಟಿಸಿದರು. ಇದಾದ ಆರು ತಿಂಗಳನಂತರ, ಅಂ-ಒಂ-ಗ್ರಂಥ ರಲ್ಲಿ, ಅವರ ಚಿರಪ್ರಸಿದ್ಧ ವಾದ “ ಧರ್ಮವದವೇಂಬ ಬುದ್ಧ ಗೀತೆಯು ” ಪರಕಟಿವಾಯಿತು. ಅದರ ‘ ಉತ್ತೋದಾತ್ಯತ ’ದಲ್ಲಿ ಗ್ರಂಥಕರ್ತರು

“ ಈ ಗ್ರಂಥದ ಮೂಲವು ಪಾಲಿಭಾಷೆಯಿಂದ ಇಂಗ್ಲಿಷ್‌ನ ಭಾಷೆಗೆ ಒಬ್ಬ ರಿಂದ ಮಾತ್ರ ತರ್జಿಮೆ ಮಾಡಲಿಪ್ಪಿಡಿಯೆ, ಹೊತ್ತು, ಈ ಗ್ರಂಥವ ಚೋಧಕನ ಜನ್ಮಭೂಮಿಯಾದ ಈ ಸಮ್ಮ ಭರತವಿಂದದಲ್ಲಿ, ಸೂರಾರು ಭಾವ ಗಳು ಪ್ರಚುರದಳಿದ್ದಾಗ್ಯಾ, ಯಾವ ಭಾಷೆಗೆ ಅಗಲ ತರ್జಿಮೆ ಮಾಡಲಿಪ್ಪಿಡಿಯ ಇರುವ ಕುಂದನ್ನು ನಿವಾರಣೆ ಮಾಡುವ ಲಾಭದಲ್ಲಿ, ಈ ಸಮ್ಮ ದರ್ಶಣಭಾಷೆ (ಕಸ್ತುಡ ಭಾಷೆಗೆ) ತರ್జಿಮೆ ಕೂಡಲು ನಾನು ಸ್ವಯಂಶ್ವರಪ್ಪಿರುತ್ತುಮಾ . . . ಭರತವಿಂದದಲ್ಲಿ ಈ ಗ್ರಂಥದ ವಿಷಯವಾಗಿ ಬರೆಯಲು ಸನ್ಮ ಅಲ್ಲ ಪರಯತ್ತು ಪರಫಮಾದುದಾಗಿರುತ್ತುಮಾ ”

ಎಂದು ಹೇಳಿಕೊಂಡಿದ್ದಾರೆ. ಇದು ವಾಸ್ತುವವಾದರೆ ಸಮಗೆ ನಿಜವಾರ್ ಅಭಿವಾನದ ಸಂಗತಿಯಿ.

ಈ ಪುಸ್ತಕದಲ್ಲಿ ಗ್ರಂಥಕರ್ತರು, ತಮ್ಮ “ ಬೌದ್ಧವತಾರ ”ದಲ್ಲಿ ಮಾಡಿದುದಕ್ಕಿಂತ ಹೆಚ್ಚುಗಿ ಧರ್ಮಪದಗಳಿಗೆ ಸಮಂಜಸವಾದ ವೇದಾಂತವಾಕ್ಯಗಳನ್ನು ಹೆಚ್ಚಿ ಹೆಚ್ಚಿಗೂ ಕೊಡುತ್ತ ಹೋಗಿದ್ದಾರೆ. ಇದನ್ನು ಕುರಿತು ದಿವಂಗತ (ರಾಜಾಭಹದ್ವಾರ್) ಎಂ. ಶಾಮರಾಯರು ತಮ್ಮ ‘ ಸೂಚನೆ ’ ಯಲ್ಲಿ

‘ This is, I believe, to be the first attempt of its kind that has been made in India during two thousand years past ’

ಎಂದು ಹೇಳಿರುವುದು ಅವಾಸ್ತವವೇಸಿಸುವುದಿಲ್ಲ.

ಇದೇ ಗ್ರಂಥಕರ್ತರು ಮುಂದೆ ‘ ವಾಸ್ತ್ವಾಜಾತಕ ’ ಮತ್ತು ‘ ಧರ್ಮಸಾಮಾಜ್ಯ ’ ಎಂಬ ಬೌದ್ಧವಿಷಯಕವಾದ ಗ್ರಂಥಗಳನ್ನು ಬರೆದು ಆಸ್ತಂಗತರಾದರು. ಮೊದಲೆ ಹೇಳಿದಂತೆ, ನಮಗೆ ತಿಳಿದಿರುವ ಮಟ್ಟಿಗೆ, ಬುಧ್ಯನ ವಿಷಯವಾಗಿ ಕನ್ನಡದಲ್ಲಿ ಬರೆದು ಜನರ ಮೇಲೆ ಸತ್ಯರಿಣಾಮ ಉಂಟುಮಾಡಿದವರಲ್ಲಿ ಆದ್ಯರು, ಕೈಲಾಸವಾಸಿ ಬಿದರ ಅಶ್ವತ್ಥನಾರಾಯಣ ಶಾಸ್ತ್ರಿಗಳು.

ಎಂದರೆ, ಕನ್ನಡದಲ್ಲಿ ಬೌದ್ಧ ವಿಷಯಗಳನ್ನು ಬರೆಯುವುದಕ್ಕೆ ಅವರೇ ಮೊದಲು, ಎಂದಲ್ಲ. ಅವರ ‘ ಧರ್ಮಪದ ’ ಕ್ಕೆ ಮುನ್ನಡಿ ಬರೆದ ದಿವಂಗತ (ರಾಜಾಭಹದ್ವಾರ್) ಎಂ. ಶಾಮರಾಯರು

“ About twenty years ago I contributed a series of papers on the life and teachings of Buddha to a Kanarese Journal called Hitabodhini which was in existence then . . . ”
ಎಂದು ಬರೆದಿದ್ದಾರೆ. ಎಂದರೆ ಐಲಾ ಕ್ಕೆ ಮುಂಚೆಯೇ ಕನ್ನಡಿಗರು ಕನ್ನಡಕ್ಕೆ ಬುಧ್ಯನನ್ನು ಕರೆತಂದಿದ್ದರು. ಇದರಂತೆಯೇ, ಕನ್ನಡಿಗರು ಉದಾಸೀನರಾಗಿ ಉಳಿಸಿಕೊಳ್ಳಿದೆ ಸಾಯಗೊಟ್ಟು ಇನ್ನು ಯಾವ ಯಾವ ಪತ್ರಿಕೆಯಲ್ಲಿ ಯಾರು ಯಾರು ಕೆಲಸ ಮಾಡಿದ್ದರೋ, ಬಲ್ಲವರಾರು ?

ಇರಲಿ. ಕನ್ನಡ ಬೌದ್ಧಸಾಹಿತ್ಯಕರ್ತರಲ್ಲಿ ದಿವಂಗತ ಬಿದರೆ ಯವರ ಹೆಸರೂ ಅವರ ಕೃತಿಗಳಲ್ಲಿ ಧರ್ಮಪದದ ಹೆಸರೂ ಪ್ರಸಿದ್ಧ

ವಾದಂತೆ ಬೇರೆ ಯಾರದೂ ಯಾವುದೂ ತಿಳಿದುಬಂದಿಲ್ಲವೆಂಬುದು ನಿಜ. ಎಂದರೆ, ವಾಲಿಯಿಂದ ಕನ್ನಡಕ್ಕೆ ಬಂದ ಮೊದಲ ಗ್ರಂಥ ‘ಧರ್ಮಪದ’- ಬಿದರೀಯವರದು. ಇದರಬಳಿಕೆ ಬಂದ ಭಾಷಾಂತರಗಳೆಂದರೆಗಳಂ-ಗಳಲ್ಲಿ ಶ್ರೀ|| ಗೋವಿಂದ ಪೈಗಳು ಭಾಷಾಂತರ ಮಾಡಿ ‘ಸ್ವದೇಶಾಭಿಮಾನಿ’ ಯಲ್ಲಿ ಪ್ರಕಟವಾದ ‘ಸಿಗಾಲಸುತ್ತ’; ಮತ್ತು ಅವರೇ ಭಾಷಾಂತರ ಮಾಡಿ ಮ್ಯಾಕ್ಕೆಲನ್ ಕಂಪೆನಿಯ ಕನ್ನಡ ಏಜನೆಯ (‘) ರೀಡರಿನಲ್ಲಿ ಈಗ ಗೂ-ಗೂ ವರ್ಷಗಳ ಕೆಳಗೆ ಪ್ರಕಟವಾದ ‘ಧರ್ಮಪದ’ ದ ಭಾಗಗಳು. ಬಳಿಕೆ ಬಂದುದು: ಗೌರಿ ರಲ್ಲಿ ‘ಸುಂಚೋಧ’ ದಲ್ಲಿ ಪ್ರಕಟವಾದ ‘ಧರ್ಮಪದ’, ರಾಜರತ್ನರದು; ೨೪-೨೫ ರಲ್ಲಿ ‘ಪ್ರಬುದ್ಧಕಣಾರ್ಥಿಕ’ ದಲ್ಲಿ ಪ್ರಕಟವಾದ ‘ಸುತ್ತನಿಪಾತದ ಎರಡು ಸೂತ್ರ’, ‘ಶಾರಮಣಘಲಸೂತ್ರ’, ‘ಅಂಬಷ್ಟಸೂತ್ರ’, ‘ಸೋಣದಂಡಸೂತ್ರ’ ಮತ್ತು ‘ಕೂಟದಂಡಸೂತ್ರ’, ‘ದೇಶೀಯವಿದ್ಯಾಶಾಲಾ ಪಶ್ಚಿಮ’ ಯಲ್ಲಿ ಬಂದ ‘ವ್ಯಾಘಲಸೂತ್ರ’-ಅವರದೇ. ಇದಾದ ಮೇಲೆ ‘ಅಧ್ಯಾತ್ಮಪರ್ಕಾಶ’ ಪಶ್ಚಿಮ ಸಂಪಾದಕರಾದ ಶ್ರೀ|| ಸೈ. ಸುಭೂರಾಯರು ಗೌರಿ ರಲ್ಲಿ ಪ್ರಕಟಿಸಿದ ‘ಧರ್ಮಪದ’. ಅನುತರೆ- ‘ಶಾಕ್ಯಸಾಹಿತ್ಯಮಂಟಪ’ ವು ಗೌರಿ ರಿಂದ ಈಚೆಗೆ ಪ್ರಸಿದ್ಧಿಸಿರುವ ‘ಬುದ್ಧವಚನ ಪರಿಚಯ’, ‘ಮಿಲಿಂದಪುಣ್ಯ’, ‘ವಾಲಿ ಪಜ್ಞ ಪುಷ್ಣಂ ಜಲಿ’, ‘ಬುದ್ಧನ ಕತೆಗಳು’ ಎಂಬುದರಿಂದ ಇದುವರೆಗಿನ ಪಾಲೀ ಕನ್ನಡ ಭಾಷಾಂತರ ಕಾರ್ಯವನ್ನು ತಿಳಿಸಿದಂತಾಯಿತು.

ಈ ಭಾಷಾಂತರಗಳಲ್ಲಿದೆ ಬೌದ್ಧಸಾಹಿತ್ಯದ ಅನುವಾದಗಳೂ ಅಲ್ಲಲ್ಲಿ ಬಂದಿವೆ. ದಿವಂಗತ ಬಾಹ್ಯ ಸುಭೂರಾಯರ ಕಾಲದ ‘ವಿದ್ಯಾದಾಯಿನಿ’ಯಲ್ಲಾ ಹಳೆಯ ‘ಸ್ವಧರ್ಮ’ದ ಸಂಚಿಕೆಗಳಲ್ಲಾ ಕೆಲವು ಜಾತಕಕತೆಗಳ ಅನುವಾದನನ್ನು ಓದಿದ ನೆನಪಿದೆ. ಶ್ರೀ ಎಂ. ಆರ್. ಶ್ರೀನಿವಾಸಮೂತ್ತಿರಾಯ ಕೆಲವು ಜಾತಕಗಳನ್ನು ಮ್ಯಾಕ್ಕೆಲನ್ ರೀಡರು ಗಳಿಗಾಗಿ ಕೆಲವು ವರುಷಗಳ ಹಿಂದೆ ಅನುವಾದ ಮಾಡಿದ್ದರು. ಇದರಂತೆಯೇ ಶ್ರೀ ಸಾಲಿ ರಾಮಚಂದ್ರರಾಯರು ಮಾಡಿದ ಬಂದೆರಡು ಜಾತಕಗಳನ್ನು ‘ದೇಶೀಯ ವಿದ್ಯಾಶಾಲಾ ಪಶ್ಚಿಮ’ಯಲ್ಲಿ ಓದಿದ ನೆನಪು.

ಶ್ರೀಯುತ ಬೆನಗಲ್ ರಾಮರಾಯರು ‘ಕತೆಗಾರ’, ‘ಸರಸ್ವತಿ’ಗಳಲ್ಲಿ ಕೆಲವು ಕತೆಗಳನ್ನು ಬರೆದಿದ್ದಾರೆ. ಈಗ ಶ್ರೀ ಸಿ. ಕೆ. ವೆಂಕಟರಾಮಯ್ಯ ನವರೂ ಶ್ರೀ ದೇವುದು ಅವರೂ ಜಾತಕ ಕತೆಗಳನ್ನು “ನಮ್ಮ ಪುಸ್ತಕ” ದಲ್ಲಿ ಅನುವಾದ ಮಾಡುತ್ತಿದ್ದಾರೆ.

ಈ ಭಾಷಾಂತರ ಅನುವಾದ ಇವುಗಳ ಜೊತೆಗೆ ಬುದ್ಧಿ ಮತ್ತು ಬೌದ್ಧ ಸಂಬಂಧಿಯಾದ ಅನೇಕ ಲೇಖನಗಳು ಅನೇಕರಿಂದ ‘ಸ್ವಫ್ತಮರ್’, ‘ಜಯಕನಾರ್ಥಕ’, ‘ಸುಚೋಧ’, ‘ಪ್ರಬುದ್ಧಕಣಾರ್ಥಕ’, ‘ಶರಣಸಾಹಿತ್ಯ’ ಮುಂತಾದ ಹಿಂದಿನ ಹಾಗೂ ಇಂದಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ, ಆಗುತ್ತಲೂ ಇವೆ. ಆದರೆ ಇವೆಲ್ಲವೂ ಸುಲಭವಾಗಿ, ಬೇಕೆಂದಾಗ ಒಂದು ಕಡೆ ಸಿಕ್ಕುವಂತಿಲ್ಲ.

ಬುದ್ಧ ಮತ್ತು ಬೌದ್ಧ ಸಂಬಂಧಿಯಾದ ವಿಷಯಗಳು ಪುಸ್ತಕರೂಪದಲ್ಲಿ ಬಂದಿರುವುದು ತೀರೆ ಕಡಿಮೆ. ಶ್ರೀ ಬಿ. ನಾರಾಯಣಸಾಮಾಜಿಕ ರಾಯರ ‘ಬೌದ್ಧದೇಶೀಯರ ನಡೆನುಡಿಗಳು’, ಶ್ರೀ ರಾಜರತ್ನರ ‘ಚೀನಾದೇಶದ ಬೌದ್ಧ ಯಾತ್ರಿಕರು’, ಶ್ರೀ ಎಂ. ರಾಮರಾಯರ ‘ಬುದ್ಧದೇವ’, ಶ್ರೀ ರಾಜರತ್ನರ ‘ಧರ್ಮದಾಸಿ ಬುದ್ಧ’, ‘ಗೌತಮ ಬುದ್ಧ’, ಶ್ರೀ ಹಡೇಕರ್ ಮಂಜಸ್ವನವರ ‘ಬುದ್ಧ ಚರಿತ್ರೆ’, ಶ್ರೀ ಸಿ. ಕೆ. ವೆಂಕಟರಾಮಯ್ಯನವರ ‘ಬುದ್ಧ’, ಶ್ರೀ ಸರೋವರ ಶ್ರೀಸಿವಾಸಾಚಾರ್ಯರ ‘ಬುದ್ಧದೇವ’, ಶ್ರೀ ಮಹದೇವ ಪ್ರಭಾಕರ ಪೂಜಾರರ ‘ಅಶೋಕ ಚಕ್ರವರ್ತಿ’, ರಾಜರತ್ನರ ‘ಅಶೋಕ ಹೋಯರ್’ ಮತ್ತು ‘ಶ್ರೀ ಹಷಣ’, ಶ್ರೀ ಸಿ. ಕೆ. ವೆಂಕಟರಾಮಯ್ಯನವರ ‘ಹಷಣವರ್ಧನೆ’, ಶ್ರೀ ಡಿ. ಆರ್. ಚನ್ನೇಗಾಡರ ‘ಅಶೋಕ ಚಕ್ರವರ್ತಿ’; ಇವುಗಳ ಜೊತೆಗೆ ಶ್ರೀ ಹೊಸಕೆರೆ ಚಿದಂಬರಯ್ಯನವರು ‘ಭರತಮಂಡದ ಜೀವಚೌತಿಗಳು’ ಪುಸ್ತಕದಲ್ಲಿ, ಡಾ. ಎಂ. ಎಚ್. ಕೃಷ್ಣ ಅವರು ‘ಚರಿತ್ರೆಯ ಮಹಾಪುರಷರು’ ಪುಸ್ತಕದಲ್ಲಿ, ಶ್ರೀ ಎಂ. ಆರ್. ಶ್ರೀಸಿವಾಸಮೂರ್ತಿಗಳು ಮೈಸೂರು ವಿದ್ಯಾಭ್ಯಾಸದ ಇಲಾಖೆಯ ಏಳನೆಯ ರೀಡರಿನಲ್ಲಿ ಬರೆದಿರುವ “ಗೌತಮ ಬುದ್ಧ” ಪರವಾದುವನ್ನೂ ಸೇರಿಸಿದರೆ—ಪುಸ್ತಕರೂಪದಲ್ಲಿ ಬಂದವುಗಳ ಪಟ್ಟಿ ಶೀರಿತು.

ಇನ್ನು ಉಳಿದುವು ಸ್ವತಂತ್ರ ಕೃತಿಗಳು-ಬುದ್ಧಿ ಬೌದ್ಧಗಳನ್ನು
ಆಶ್ರಯಿಸಿ ಕನ್ನಡ ಕವಿಗಳು ರಚಿಸಿರುವ ನಾಟಕಗಳು, ಕತೆಗಳು, ಕವನ
ಗಳು.

ನಾಟಕಗಳಲ್ಲಿ ಶ್ರೀ ಪುಟ್ಟಪ್ಪನವರ ‘ಮಹಾರಾತ್ರಿ’, ಶ್ರೀ ಕಾರಂ
ತರ ‘ಬೌದ್ಧ ಯಾತ್ರಾ’, ‘ಶ್ರೀಸಿವಾಸ’ರ ‘ಯಶೋಧರಾ’ ಮತ್ತು ಶ್ರೀ ಬಿ.
ಪುಟ್ಟಪ್ಪನವು ಯ್ಯಾನವರ ‘ಗಾತಮು ಬುದ್ಧ’ ಇವು ಹೆಸರಾದವು, ರಂಗ
ಸ್ಥಳದ ಮೇಲೆ ಬಂದು ಬದುಕಿದವು. ‘ಮಹಾರಾತ್ರಿ’ಯನ್ನು ಅನೇಕ
ಶಾಲಾಸಂಘಗಳು ಆಡಿರುತ್ತವೆ. ‘ಯಶೋಧರಾ’ವನ್ನು ಬೆಂಗಳೂರಿನ
ಎ. ಡಿ. ಎ. ಅವರು ಫಲವುಭಾರಿ ಆಡಿದ್ದಾರೆ; ಈ ದಿನ ರಾತ್ರಿ ಪ್ರಿಚಿ
ತಾಣದಿಂದ ಅದು ಬಾಸುಲಿಯಲ್ಲಿ ಹರಡಿ ಬರುತ್ತದೆ. ಶ್ರೀ ಬಿ. ಪುಟ್ಟಪ್ಪ
ಸಾಪ್ತಮಯ್ಯಾನವರೇ ‘ಗಾತಮುಬುದ್ಧ’ ನಾಟಕವನ್ನು ಬರೆದವರೆಂದು
ಅನೇಕರಿಗೆ ತಿಳಿಯಿದ್ದರೂ ‘ಚಂದ್ರಕಲಾ ಕನಾರಟಕ ನಾಟಕ ಕಂಪನಿ’
ಯು ಆ ನಾಟಕವನ್ನು ಆಡುತ್ತಿದ್ದುದೂ, ಅದರಲ್ಲಿ ಕೀರ್ತಿಶೇಷರಾದ
ಮಹಿಮಾ ಸೀರಾ ಅವರು ಗಾತಮುಬುದ್ಧನ ಪಾತ್ರವನ್ನು ವಹಿಸು
ತ್ತಿದ್ದುದೂ, ಜನರು ಇನ್ನೂ ಉತ್ತಾಪ್ತಿದಿಂದ ಸೇನಸಿಕೊಳ್ಳುವ ಮಾತಾಗಿದೆ.

ಕಾರಂತರ ‘ಬೌದ್ಧ ಯಾತ್ರಾ’ ವಾದರೀ—ಅವರ ಒಂದೊಂದೂ
ಕೆಲಸದಂತೆ—ಒಂದು ಪ್ರಯೋಗ. ಅದರ ಮುನ್ನಡಿಯನ್ನೇ ಇಲ್ಲಿ
ಎತ್ತಿ ಕೊಡುವುದು ವಾಸಿ:

“ಇಷ್ಟರ ತನಕ ಗದ್ಯರಾಜ್ಯದಲ್ಲಿಯೇ ನನ್ನ ಮುಚ್ಚಾಟಿವಿತ್ತು. ಈಗ
ಪದ್ಯಕ್ಕೂ ಬಂದಿದೆ ಎಂದು ಹಲವರಿಗೆ ಆಶ್ಚರ್ಯವಾಗಬಹುದು. ಅಂಥವರಲ್ಲಿ
ನಾನು ಕ್ವಮೇ ಕೇಳಿದಿರಲಾರೆ. ನಾನು ಗದ್ಯಸಾಹಿತ್ಯಾ ಅಲ್ಲ, ಪದ್ಯಸಾಹಿ
ತಿಯಾ ಅಲ್ಲ. ನನ್ನ ಕಲ್ಪನೆಗಳಿಗೆ ಅನುಕೂಲ ಕಂಡ ವಾರ್ತಕಗಳಲ್ಲಿ ರೂಪು
ಗೊಡುವ ದುಡುಕ . . . ಈ ಹಾಡನ್ನು ‘ನಾಟ್ಯರೂಪಚಿತ್ರ’ ವೇಂಬ
ಹೊಸ ಹೆಸರಿನಿಂದ ಕರೆಯುತ್ತಿದ್ದೇನೆ. ಕಫಾಭಾಗವು, ನಾಟಕದಂತೆ, ಯುಕ್ತ
ನಟರಿಂದಲೂ ದೃಶ್ಯವಾಲಿಯಂದಲೂ ಕೂಡಿದ್ದ ಪ್ರದರ್ಶನವಾಗತಕ್ಕೂದು.
ಅವರ ಮಾನ ನಟನೆಯನ್ನು ಮೇಳೆಸಿ ಹೋಗುವಂತೆ, ಹಾಡುಗಾರನೊಬ್ಬನು
ಅದನ್ನು ಹಾಡಿ ತೋರಿಸುವುದು. ಈ ರೀತಿ ಹಾಡುಗಾರನೂ ನಟರೂ ಕೂಡಿ
ಒಂದಾಗಿ ಸಾಗಿದರೆ, ಈ ಚಿತ್ರವು ತೀರ ಬಲವಂತವಾದ ಪರಿಣಾಮವನ್ನು

ಉಂಟುವಾಡುವುದೆಂದು ನನ್ನ ವಿಶ್ವಾಸವು. ಇಂಥ ಪ್ರಯೋಗಗಳ ಆಕರ್ಷಣ ಕಕ್ಷಿಯು ಹೆಚ್ಚಿನದೆಂಬುದರಿಂದ ಈ ಸಾಹಸವನ್ನು ಪರೀಕ್ಷೆಫ್ರೆವಾಗಿ ಮಾಡಿ ರುವೆನಲ್ಲಿದೆ ನಾನೊಬ್ಬ ಕವಿಯೆಂಬ ತಿಳುವಳಿಕೆಯಿಂದಲ್ಲಿ. ಇದು ಕಲಾಪ್ರೇಮಿಗಳ ಅದರವನ್ನು ಪಡೆದರೂ ಸರಿಯೆ, ವಿವರ್ತನೆಗೆ ಗುರಿಯಾಡರೂ ಸರಿಯೆ---ನಾನು ಶ್ವಪ್ತನು.”

ಈ ಪ್ರಯೋಗವನ್ನು ಮೊದಲ ಬಾರಿ ಸೋಡುವ ಭಾಗ್ಯ ನನ್ನ ಗಿತ್ತು. ಈಚೆಗೆ, ಕೃಶಾಗೌತಮಿಯು ಬುದ್ಧನ ಮಾತಿನಂತೆ ಸತ್ತ ಮಂಗಳವನ್ನು ಬದುಕಿಸಲು ನಾವಿಲ್ಲದವರ ಮನೆಯು ಸಾಸಿನೆಯನ್ನು ಹುಡುಕಿಕೊಂಡು ಹೊರಟ ಕತೆಯನ್ನೂ ಹೀಗೆಯೇ ಮಾಡಿ ಆಡಿಸಿದ ರೆಂದು ಕೇಳಿದ್ದೇನೆ. ಇರಲಿ.

ಕತೆಗಳಿಗೆ ಒಂದರೆ ಶ್ರೀ ತಿರುಮಲೆ ತಾತಾಚಾರ್ಯರು ‘ದೇಶೀಯ ವಿದ್ಯಾಶಾಲಾ ಪತ್ರಿಕೆ’ಯಲ್ಲಿ ಬರಿದ ‘ಮಿಂಚಿನ ಬಳ್ಳಿಗಳು’ ಮಾಲೆಯ ಚಿತ್ರಗಳೂ ‘ಶ್ರೀನಿವಾಸ’ರು ‘ಜಯಕನಾರ್ಥಿಕ’ದಲ್ಲಿ ಮೊದಲು ಬರಿದು ಈಚೆಗೆ ಪುಸ್ತಕದಲ್ಲಿ ತಂದ ‘ನಾರಿಪುತ್ರನ ಕಡೆಯ ದಿನಗಳೂ’ ಗಮನವನ್ನು ಸೆಳೆದಂತೆ ಬೇರಾವುದೂ ಸೆಳೆದಿಲ್ಲ.

ಇನ್ನು ಉಳಿದುವು ಕವಿತೆಗಳು. ನಮ್ಮ ನಾಡಿನ ಹೆಸರಾದ ಕವಿಗಳೆಲ್ಲರೂ ಒಂದಲ್ಲಿ ಒಂದು ಕಡೆ ಬುದ್ಧನನ್ನು ನೈರಸಿದ್ಧಾರೆಂದು ನನ್ನ ನಂಬಿಕೆ. ಅವುಗಳಲ್ಲಿ ಶ್ರೀಯುತರಾದ ಹೊಯಿಸಳ, ವಿ. ಸೀ., ಶ್ರೀನಿವಾಸ, ಪುಟ್ಟಪ್ಪ, ನರಸಿಂಹಾಚಾರ್, ಗೋವಿಂದಪ್ಪ, ಬೇಂದ್ರೆ ಇವರ ಬುದ್ಧಪರವಾದ ಕೃತಿಗಳು ಪರಿಚಿತವಾದವೇ.

ಮೇಲೆ, ನಾನು ಒಂದು ಪುಯತ್ತೆ ಮಾಡಿದ್ದೇನೆ: ಹೊಸಗನ್ನಡದಲ್ಲಿ ಆಗಿರುವ ಬೌದ್ಧಸಾಹಿತ್ಯ ಕಾರ್ಯವನ್ನು ಪರಿಚಯ ಮಾಡಿ ಕೊಡಲು. ಈ ಪರಿಚಯ ಪೂರ್ವವಲ್ಲ, ಅಪೂರ್ವ—ಎಂಬುದು ನನಗೇ ಗೊತ್ತು. ಕನ್ನಡದ ಬಗ್ಗೆ ಏನಾದರೂ ತಿಳಿಯಬೇಕಾದರೆ “ಕನ್ನಡಸಾಹಿತ್ಯ ಪರಿಪತ್ತಿ”ನಂತಹ ಸಂಸ್ಥೆಗೆ ಹೋಗುವುದು ಸಹಜ. ಅಲ್ಲಿ ಎಷ್ಟು ಸಾಧನ ಸಾಮಗ್ರಿ ಸಿಕ್ಕುವುದೋ ಅಷ್ಟನ್ನೂ ಬಳಸಿಕೊಂಡು ಈ

ಪರಿಚಯವನ್ನು ಪಡಿಸಲಾಗಿದೆ. ‘ಕನ್ನಡ ಸಾಹಿತ್ಯ ಪರಿಷತ್ತಿ’ನ ಸರಸ್ವತೀ ಭಂಡಾರ ಪೂರ್ವವಾಗಿದ್ದಿದ್ದರೆ, ಕನ್ನಡಿಗರು ಅದನ್ನು ಪೂರ್ವ ಗೊಳಿಸಿದ್ದಿದ್ದರೆ, ಈ ಪರಿಚಯ ಕೂಡ ಪೂರ್ವವಾಗಬಹುದಾಗಿತ್ತು. ಅದು ಇಲ್ಲದುದರಿಂದ ಇದು ಕೂಡ ಅಪೂರ್ವವಾಗಿಯೇ ಬರಬೇಕಾ ಯಿತು. ಕನ್ನಡಿಗರೇ ಕನ್ನಡದ ಮುಖ ತಿವಿದು ‘ನಿಮ್ಮಲ್ಲಿ ಏಸಿದೆ?’ ಎಂದು ಕೇಳುವಾಗ, ಈ ಒಂದು ವಿಶೇಷ ಕ್ಷೇತ್ರದಲ್ಲಿ ಆಗಿರುವ ಕಾರ್ಯದ ಅಪೂರ್ವ ಪರಿಚಯವಾದರೂ ಇರುವದು ಲೇಸಿಂದು ನನ್ನ ಭಾವನೆ.

ಇನ್ನು, ಈ ಪುಸ್ತಕವನ್ನು ಕುರಿತು. ಮೇಲೆ ತಿಳಿಸಿದ ಪರಿಚಯ ವನ್ನು ದೃಢಪಡಿಸುವುದು ಈ ಸಂಕಲನದ ಉದ್ದೇಶ. ಕನ್ನಡಕ್ಕೆ ಬುದ್ಧಿನ ಬಗ್ಗೆ ಏನು ಭಾವನೆಯಿಂಬುದನ್ನು ಗ್ರಹಿಸಲು ಅಲ್ಲಿ ಆದ ಭಾಷಾಂತರ ಅನುವಾದಗಳಿಗಿಂತ ಸ್ವತಂತ್ರಕೃತಿಗಳೇ ಹೆಚ್ಚು ಸಹಾಯಕಗಳಾದ ಕಾರಣ, ಇಲ್ಲಿ ಹೆಚ್ಚಾಗಿ ಸ್ವತಂತ್ರಕೃತಿಗಳನ್ನು ಏಳು ಭಾಷಾಂತರ ಗಳನ್ನೂ ಕೊಟ್ಟಿದ್ದೇನೆ. ಬೇರೆ ಬೇರೆ ಕಡೆ ಬಂದಿರುವ, ಬಂದಿದ್ದರೂ ಸುಲಭವಾಗಿ ಸಿಕ್ಕುದಿರುವ (ಕೆಲವು), ಈ ಕೃತಿಗಳನ್ನೇಲ್ಲ ಒಟ್ಟುಗೂಡಿಸಿ ಕೊಡಬೇಕೆಂದಿದ್ದ ನನ್ನ ಬಹುದಿನದ ಬಯಕೆ ಇಂದು ಕೈಗೂಡಿದೆ.

ಇಂದು ಮಹಾದಿವಸ, ವೈಶಾಖ ಶುಕ್ಲ ಪೂರ್ಣಿಮೆ; ಬುದ್ಧನು ಭೂಮಿಗೆ ಅವಶರಿಸಿದ ದಿವಸ, ಬುದ್ಧನು ಬೋಧಿಯನ್ನು ಸಾಕ್ಷಾತ್ಕಾರಿಸಿ ಕೊಂಡ ದಿವಸ, ಬುದ್ಧನು ಪರಿಸಿವಾರಣವನ್ನು ನಾಧಿಸಿಕೊಂಡ ದಿವಸ; ಹೀಗೆ ಮುವ್ವರಿಗೊಂಡ ಮಹಾದಿವಸ. ಇಂತಹ “ವೈಶಾಖ ಶುಕ್ಲ ಪೂರ್ಣಿಮಾ” ಪುಣ್ಯದಿವಸದಲ್ಲಿ “ಬುದ್ಧನಿಗೆ ಕನ್ನಡದ ಕಾಣಿಕೆ” ಯನ್ನು, ಈ ಕೃತಿಗಳ ಮಾಲೆಯನ್ನು, ಕಟ್ಟು ಸಮರ್ಪಿಸಿದ ಸಯ್ಯದು ನನ್ನದು.

ಈ ಸತ್ಯೇನೆ ಸಾಧ್ಯವಾಗುವಂತೆ ಮಾಡಲು ತಮ್ಮ ಕೃತಿಗಳಿಂದ ಬೇಕಾದುದನ್ನು ಆಯ್ದುಕೊಳ್ಳಲು ಅನುಮತಿ ಕೊಟ್ಟ ಶ್ರೀಯುತರು ಗಳಾದ ‘ಶ್ರೀನಿವಾಸ’, ‘ವಿ. ಸಿ.’, ಸಿ. ಕೆ. ವೆಂಕಟರಾಮಯ್ಯ, ಕೆ. ವಿ. ಪುಟ್ಟಪ್ಪ, ಪು. ತಿ. ನರಸಿಂಹಾಚಾರ್, ರಾಜರತ್ನಂ, ಶಿವರಾಮ ಕಾರಂತ,

ಹೊಯಿಸಳ, ತಿರುವುಲೆ ತಾತಾಚಾರ್ಯರ್ ಶರ್ಮ, ಎಂ. ಆರ್. ಶ್ರೀನಿವಾಸಮೂರ್ತಿ, ಗೋವಿಂದ ಪ್ರಸ್ತೀ, ಬಿ. ಪುಟ್ಟಸ್ವಾಮಯ್ಯ, ಬೇಂದ್ರೀ—ಇವರಿಗೂ; ಶ್ರೀ ಹೊಯಿಸಳರ ಕೃತಿಗಳ ಉಪಯೋಗಕ್ಕಾಗಿ ಸತ್ಯಶೋಧನ ಪ್ರಕಟನ ಮಂದಿರದವರಿಗೂ; ‘ವ್ಯಾಖ್ಯಾಜಾತಕ’ದ ಭಾಷಾಂತರಕ್ಕಾಗಿ ಮಿತ್ರರೊಬ್ಬರಿಗೂ; ಉಳಿದ ಅನುವಾದಗಳಿಗೆ ‘ಶಾಕ್ಯಸಾಹಿತ್ಯ ಮಂಟಪ’ಕ್ಕಾಗಿ ನನ್ನ ಹೃತ್ಯಾವರ್ಕ ಕೃತಜ್ಞತೆಗಳನ್ನು ನಮಸ್ಕಾರ ಪೂರ್ವಕ ನೀಡುತ್ತೇನೆ. ಪುಸ್ತಕವನ್ನು ಇಪ್ಪು ಅಂದವಾಗಿ ಅತ್ಯಲ್ಪಕಾಲ ದಲ್ಲಿ ಮುಗಿಸಿಕೊಟ್ಟು ಬಿ. ಬಿ. ಡಿ. ಪವರ್ ಪ್ರೈಸ್‌ನವರಿಗೂ ನಾನು ಖಚಿ.

ಇನ್ನು ಉಳಿದುದು ಎರಡು ಮಾತ್ರ: ‘ಶಾಕ್ಯಸಾಹಿತ್ಯಮಂಟಪ’ದ ಕಾರ್ಯವನ್ನು ಕುರಿತು. ಕೆಲವು ತಿಂಗಳ ಹಿಂದೆ ‘ಬುದ್ಧನ ಕರ್ತೀಗಳು’ ಪ್ರಕಟಿವಾದಾಗ, ಪ್ರಕಟಣೆ ಅಲ್ಲಿಗೆ ನಿಂತಿತೆಂದು ಹೇಳಿದ್ದೆ. ಮೊದಲು ‘ಬುದ್ಧವಚನ ಪರಿಚಯ’ ಪ್ರಕಟಿವಾದಾಗ ಸುಮಾರು ಮುನ್ಹಾರು ಜನ ಪ್ರತಿಗಳನ್ನು ‘ಕೊಂಡರು’; ಅವರಲ್ಲಿ ಬೆಲೆ ‘ಕೊಟ್ಟವರು’ ಸುಮಾರು ಎಂಬತ್ತು ಮಾತ್ರ. ‘ಬುದ್ಧನ ಕರ್ತೀಗಳು’ ಬಂದಾಗ ಸಹಾಯಕರ ಸಂಖ್ಯೆ ಸುಮಾರು ಐವತ್ತುಕ್ಕೆ ಇಳಿಯಿತು. ಈಗ ಮೂರನೇಯ ವರ್ಷ ಕೆಲಸಕ್ಕೆ ನಿಂತರೆ—ಸಹಾಯಕರ ಸಂಖ್ಯೆ ಮೂವತ್ತುಕ್ಕೆ ಮುಟ್ಟುವುದು ಕವ್ಯವಾಗಿದೆ. ಕೆಲಸ ಮುಂದೇನು ಹರಿದಿತು? ಆದರೂ ಇಂತಹ ಕೆಲಸ ಆಗಬೇಕೆಂದು ಒಂದು ಹತ್ತಿಪ್ಪತ್ತು ಹಿತವರ ಹಂಬಲ, ಅವರದೇ ಆದಪ್ಪು ಬೆಂಬಲ. ಅಲ್ಲದೆ ಹಬ್ಬದ ದಿನ ಹೇಗಾದರೂ ಹೋಳಿಗೆ ಮಾಡಬೇಕೆಂದು ಹೃದಯದ ಮಿಡಿತ. ನಮಗೆ ಸದ್ಯಕ್ಕೆ ಎರಡು ದೊಡ್ಡ ಹಬ್ಬ. ಮೊದಲ ನೇಯದು, ಈ ದಿನದ ವೈಶಾಶ್ವತ ಶುಕ್ಲ ಪೂರ್ಣಿಮೆ, ಬುದ್ಧನ ಹಸರಿಗೆ ಹಸುರುದಿನ. ಈ ದಿನದ ವಿಶೇಷ ಈ ಪುಸ್ತಕ. ಆಸೇ ತೀರಿತು. ಎರಡ ನೇಯ ದೊಡ್ಡ ಹಬ್ಬ, ನಾಳೆ ಜ್ಞಾನ ತಿಂಗಳ ಕಡೆಯಲ್ಲಿ ನೀರವೇರುವ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳ್ಳಿಯ ಹಬ್ಬ. ಆ ದಿನ ಕನ್ನಡದ ಕಾಲ ಬಳಿ ಇಡಲು ‘ದಾನವೀರ ವಿಶ್ವಂತರ’ ಮತ್ತು ‘ಸುಗತ ಸಂದೇಶ’ ಎಂಬ ಎರಡು ಪುಸ್ತಕ ಸಿದ್ಧವಾಗುತ್ತಿದೆ. ಈ ಕಾರಣಗಳಿಂದ ಮತ್ತೆ ಎತ್ತಿ

ಕೊಂಡ ಪ್ರಕಟಣೆಯ ಈ ಎರಡು ಪ್ರಸ್ತುತಿಗಳನ್ನು ಮಾಡಿದ್ದರೆ, ಮಂಟಪದ ಪ್ರಕಟಣೆ ಮುಗಿಯುವುದು; ನಾಟಕ ಕಂಪನಿಯವರ ‘ಕಡೇ ಆಟ’ ದಂತಲ್ಲ, ‘ಶಾಕ್ಯಸಾಹಿತ್ಯಮಂಟಪ’ದ ಪ್ರಕಟಣೆಯಂತೆ.

ಪ್ರಕಟಣಕಾರ್ಯ, ಅದರಲ್ಲಿ ಕನ್ನಡದಲ್ಲಿ, ಅದರಲ್ಲಿ ಪರ್ಯಾಯ ಪ್ರಸ್ತುತಿಗಳಾಗಲಾರದಪ್ರಗಳ ಪ್ರಕಟಣಕಾರ್ಯ ಸಿಜವಾಗಿಯೂ ದೋಡ್ಡ ಉದಾಖಾರಕಾರ್ಯ : ಬಹುಮಟ್ಟಿಗೆ ಕಾಗದ, ಮಸಿ, ಮೊಳೆ ತಯಾರು ಮಾಡುವವರ; ಇನ್ನುಳಿದ ಮಟ್ಟಿಗೆ ಅಚ್ಚುಕೂಟದವರ. ಇದರಿಂದ ತೀರುವುದು—ಕನ್ನಡದಲ್ಲಿ ನಾಲ್ಕು ಹೊಸ ವಿಷಯ ತಂದೇನೇ ಎಂಬ ಆಸೆ, ತೀರುವುದು—ಮುತ್ತಿ ಮೆತ್ತಿ ಕೊಂಡ ನಾಲ್ಕು.

ನಾಲ್ಕು ಜನ ನಿಂತಾಗ, ನಾಲ್ಕು ಬೀದಿ ನೆರೆದಲ್ಲಿ ಹೇಳುವುದುಂಟು: “ಈ ಕನ್ನಡ ಸಾಹಿತ್ಯಗಳಿಗೆ ಸ್ಥಿತಿಯ ಸಾಲದು. ಹಿಡಿದ ಕೆಲಸ ಕೊನೆಮುಟ್ಟಿ ನಡೆಸರು. ಇವರ ಕೆಲಸಗಳಿಗೆಲ್ಲ ಬಾಲಗ್ರಹ ಬೆಸ್ಸಿಗೆ ಅಂಟಿದ್ದು” ಎಂದು. ನಾನು ನಾಲ್ಕು ವರ್ಷಗಳ ಕಾಲ ಕನ್ನಡಿಗರ ನಡುವೆ ಓಡಾಡಿ, ಕೆಲಸ ಮಾಡಲು ಯತ್ನಿಸಿ, ಕನ್ನಡ ಜನತೆಯ ಸಂಸ್ಕೃತಿಯನ್ನು ಕಂಡಿದ್ದೇನೆ, ಕೇಳಿದ್ದೇನೆ, ಅನುಭವಿಸಿದ್ದೇನೆ; ಈ ಕನ್ನಡ ಸಾಹಿತ್ಯದ ಬೆಸ್ಸಿಗೆ ಅಂಟ ಬಂದ ಬಾಲಗ್ರಹದ ಮೂಲದ ಬಗ್ಗೆ ತಿಳಿವಳಿಕೆ ಪಡೆದಿದ್ದೇನೆ. ಅದನ್ನು ಕುರಿತು ಮಾತನಾಡುವ ಅವಕಾಶ ಇಂದಲ್ಲ.

ಇಂದು ಹಬ್ಬಿದ ದಿವಸ. ಹರುಷ ಮಾತ್ರ ಮುಂದಿರಲಿ, ಉಳಿದ ಎಲ್ಲ ಹಳೆಸಿದುದು ಹಿಂದೆ ಮರೆಯಾಗಿರಲಿ. ಇಂದಿನ ಈ ಹೊನ ವೈಶಾಖ ಶುಕ್ಲ ಪೂಣೀಯೆಯು ಜಗದ ಹೃತ್ಯಾಮುದ ಕೋರಕವನ್ನು ಅರಳಿಸಲಿ, ಜಗತೀವಲಯದಮಲಸೌಭಾಗ್ಯರತ್ನಾಕರವನ್ನು ಹೆಚ್ಚಿಸಿ ಮೇರೆವರಿಯಿಸಲಿ.

ಮೂರು ಶಾಸನ ಪದ್ಯ

ಪದದೋಳ ಕೂನು ಸ್ವರೂಪಂ ನಯನಯುಗಳದೋಳ ಮತ್ತು ರೂಪಂ ಫುನಗ್ರೀ
ಪದೋಳಾದಿಕೋರ್ಕಡರೂಪಂ ನಡುವಿನೊಳು ನೃಸಿಂಹತ್ವವಾತ್ತೈ ಪ್ರಭಾವಾ
ಸ್ವದದೋಳ ರಾನುತ್ರಯತ್ವಂ ಮತಿವಿಕಸನದೋಳ ಬುದ್ಧರೂಪಾಗಿ ಗುಬಳಂ
ಗದ ಕಲ್ಯಾಂತ್ರಕ್ಕೆ ಹೇಂಡೊಂದರದ ಹರಿಯೆನಿಸಂ ವಿಷ್ಣುಜಿಷ್ಣುಕ್ಕೆತಿಂಥಂ

—ಹಾಸನ. ಜಿ. ಕ್ರಿ. ಶ. ೧೧೨೦

ಅನವಡ್ಯೇಷ್ಠಣಮತ್ತುಂನಂಸ್ತಿಕಮರಂ ಗ್ರೀವಾವರಾಹಂ ಸುಮ
ಧ್ಯಂಸ್ಯಂ ಸ್ವಿತಮಂಡಲಾಕ್ರಮಣಕೇಳಿವಾಮನಂ ಶತ್ಯಾ
ಸನ ರಾಮಾತ್ರಿತಯಂ ಸ್ವಯಂಹಾಗಬಳಬುದ್ಧಂ ದುಷ್ಪಜೀವಿನಾತ್ತ ಕ
ಲ್ಯಾ ನಿಜಾಧಿಕ ದಜಾವತಾರನೊಗೆದಂ ಬಲಾ ಭಾವಾಳಕಂ

—ಚಿನ್ನಗಿರಿ. ೨೭. ಕ್ರಿ. ಶ. ೧೨೭೦

ಯಂ ಶೈವಾಸ್ತವಮುಪಾಸತೇ ಶಿವ ಇತಿ ಬ್ರಹ್ಮೈತಿ ಹೇದಾಂತಿನೊಳೆ
ಬೌದ್ಧ ಬುದ್ಧ ಇತಿ ಪ್ರಮಾಣವಟಿನಿ: ಕರ್ತವ್ಯೇತಿ ಸ್ಯೇಯಾಯಿಕಾ:
ಅರ್ಹತ್ವೇತಿಹ ಜೈನಶಾಸನವಿತಿ ಕರ್ಮೇತಿ ವೀರಮಾಂಸಕಾ:
ಸೋಯಂ ವೋ ವಿದಧಾತು ವಾಂಭಿತಫಲಂ ಶ್ರೀ ಕೇಶವೇಶಸ್ವದಾ

—ಬೀಲಾರು ಅಜಿ. ಕ್ರಿ. ಶ. ೧೫೯೨ (?)

వివర

	బిన్నాడ	iii
	మూరు శాసన పద్మ	xii
	ప్యేశాబు శుక్ల ప్రాణీమే	xv
	బుద్ధ మూత్రియ ఆమ్రమస్తక	xvi
	(ఆంజికాతనయజత్తర ‘ఉయ్యాల్’యింద)			
१.	జయగీతి	८
	(‘శ్రీనివాస’ర ‘యతోఽధరా’ నాటికదింద)			
అ.	మహాత్మ	७
	(ఐ. సి. ఆవర ‘దివగళు’ కవనసంగ్రహదింద)			
ఇ.	మహానుభావ బుద్ధ గురు	५
	(సి. కె. వెంకటరామయ్యనవర ‘బుద్ధ’ స్రంధదింద)			
అ.	ఆ గురుదేవ	५
	(‘శ్రీనివాస’ర “సారిపుత్రన కడేయ దినగళు” కతేయింద)			
ఇ.	బుద్ధదేవ	६
	(కె. వి. పుట్టప్పనవర “పాంచజన్మ” కవనసంగ్రహదింద)			
ఇ.	బుద్ధ	२
	(పు. తి. నరసింహాచార్యర “జణతే” కవనసంగ్రహదింద)			
ఇ.	సుగతసాంగత్య	८
	(రాజరత్నర “ధముదాని బుద్ధ” పుస్తకదింద)			
ల.	సిద్ధాధ్య	१०
	(వి. సి. ఆవర “గీతిగళు” కవన సంగ్రహదింద)			
ఇ.	బొధివ్యక్త	११
	(శివరామ కారంతర “బొధ్యయాత్ర” కావ్యదింద)			
ఇ.	బుద్ధన లుపదేశ	१२
	(“శ్రీనివాస”ర “యతోఽధరా” నాటికదింద)			
ఇ.	శ్రీష్ట భిక్ష	१४
ఇ.	మూల్యవాప్తి	१०
ఇ.	అభిసార	१२
	(మేలిన మూరు ‘హోయిసళ’ర ‘తిరుగ మురుగ’దింద)			

೮೯.	ಸುನೀತನ ಗೀತ	೨೬
	(‘ಶ್ರೀನಿವಾಸರ’ ಕೃತಿ; ‘ಜೀವನ’ ಮಾಸಪತ್ರಿಕೆಯಿಂದ)			
೯೦.	ಉರಿವ ಮನೆ	೨೭
೯೧.	ಬಾವಿಯ ಬಳಿಯ ಬಾಲೆ	೨೭
೯೨.	ಕುಂದದಾನಂದ	೨೪
೯೩.	ಜಗಜೊಜ್ಯೋತಿ	೨೫
	(ಮೇಲಿನ ನಾಲ್ಕು ತಿರುಮುಲೆ ತಾತಾಚಾರ್ಯರ್ವ ಶಮುರವು , ‘ದೇಶೀಯ ವಿದ್ಯಾಶಾಲಾ ಪತ್ರಿಕೆ’ಯಿಂದ)			
೯೪.	ಸುನೀತ ಗೀತೆ	೨೭
೯೦.	ದಸ್ತೀಕಾ ಗೀತೆ	೪೦
೯೧.	ಪಟ್ಟಾಚಾರಾ ಗೀತೆ	೪೧
೯೨.	ಬುದ್ಧನ ಸೇವೆ	೪೨
೯೩.	ಆರುದಿಕ್ಷೆನ ಆರಾಧನೆ	೪೩
	(ಮೇಲಿನ ವಿಧಾ ‘ಶಾಕ್ಷಿಸಾಹಿತ್ಯ ಮಂಟಪ’ ದ ಅನುವಾದಗಳಿಂದ)			
೯೪.	ತಥಾಗತ	೪೪
	(ಎಂ. ಆರ್. ಶ್ರೀನಿವಾಸಮೂರ್ತಿಗಳ ಕೃತಿ)			
೯೫.	ದಾರಿಯ ಬೆಳಕು	೪೫
೯೬.	ಅಶೋಕ	೪೫
	(ಮೇಲಿನ ಎರಡೂ ಶಿವರಾಮ ಕಾರಂತರ ‘ಬೌದ್ಧ ಯಾತ್ರಾ’ ದಿಂದ)			
೯೭.	ಅಶೋಕವಾಣಿ	೪೫
	(‘ಶಾಕ್ಷಿಸಾಹಿತ್ಯ ಮಂಟಪ’ದ ಅನುವಾದ)			
೯೮.	ಅ-ಮೃತ	೪೦
	(ಶಿವರಾಮ ಕಾರಂತರ ‘ಬೌದ್ಧ ಯಾತ್ರಾ’ ದಿಂದ)			
೯೯.	ಮಹಾತ್ಮರ ಉಪವಾಸ	೪೪
	(ಗೋವಿಂದ ಪ್ರೇ ಅವರ ‘ಗಳಿವಿಂಡು’ ಕವನಸಂಗ್ರಹದಿಂದ)			
೧೦.	ಬುದ್ಧನ ಬಾಲ್ಯ	೪೫
	(ಬಿ. ಶ್ರೀಪತಿಸ್ವಾಮಿಯುನವರ ‘ಗೌತಮ ಬುದ್ಧ’ ನಾಟಕದ ಹಸ್ತಪ್ರತಿಯಿಂದ)			
೧೧.	ವೈಷ್ಣವೀ ಜಾತಕ	೨೨
	(ಅರ್ಧಶೂರನ ‘ಜಾತಕ ಮಾಲೆ’ ಯಿಂದ ಭಾಷಾಂತರ)			

ವೈಶಾಖ ಶುಕ್ಲ ಪೂರ್ಣಿಮೆ

[ಪಾಠೀ ಬೌದ್ಧ ಸಾಹಿತ್ಯಕ್ಕೆ ತವರುವನೇಯಾದ ಸಿಂಹಳದ ಸಂಪರ್ದಾಯ ರೀತಿಯಾಗಿ ಬುದ್ಧನ ಪರಿಸಿವಾರಣಕಾಲ ಕ್ರಿ. ಪ್ರಾ. ಅಳಳ. ಆದರೆ ಈ ಕಾಲ ನಿಂದಾಯ ಮಗಧದ ರಾಜರುಗಳ ಕಾಲಕ್ಕೆ ಸರಿಹೊಂದುವುದಿಲ್ಲವಾಗಿ, ಬುದ್ಧನ ಪರಿಸಿವಾರಣಕಾಲ ಕ್ರಿ. ಪ್ರಾ. ೪೨೨-೪೭೨ಗಳ ನಷ್ಟನೇ ಇರಬೇಕೆಂದು ಹಾತ್ಯಾತ್ಮಿ ಪೂರ್ವಾರ್ಥ ಪಂಡಿತರು ವಾದಿಸುತ್ತಾರೆ. ಆದರೆ ಇದನ್ನು ಕೂಡ ಬುದ್ಧನ ಸಮಾಂತರವಾಗಿ ಸಮಾಂತರವಾಗಿ ವಾದಿಸುತ್ತಿರುತ್ತಾರೆ. ಆದರೆ ಇದನ್ನು ಕೂಡ ಬುದ್ಧನ ಕವಾರಿಗಳಿಂದ ಮಹಾವಿಧಿನ ಕಾಲನಿಂದಾಯ ಗಳಿಂದನೇ ಹೊಂದಿಸಲು ಕಷ್ಟವಾಗುತ್ತದೆ. ಆದರೆ ಈಚೆಗೆ, ಹಿಂದೆ ಬಮಾರ್ ದೇಶದಲ್ಲಿ ಪ್ರಚಾರದಲ್ಲಿದ್ದ Eetzana ಎಂಬ ಶಿಕ್ಷಣ ಆಧಾರದಿಂದ, ಶ್ರೀ ಎಂ. ಗೋವಿಂದ ಹೆಗಡೆ ನಿಂದಾಯಿಸಿರುವ ಕಾಲ ಸೂಕ್ತವಾಗಿ ಕಾಣುತ್ತದೆ. ಆದನ್ನು ಕೆಳಗೆ ಕೊಟ್ಟಿದೆ.]

ಬುದ್ಧನ ಜನನ: ವೈಶಾಖ ಶುಕ್ಲ ಪೂರ್ಣಿಮೆ, ಶುಕ್ರವಾರ.

(Eetzana ವರ್ಷ ೬೫ ; ಕ್ರಿ. ಪ್ರಾ. ಅಳಳ ರ ಮಾಚ್ಯ ೫೦)

ಬುದ್ಧನ ಗೃಹತ್ವಾಗ: ಅಷಾಢ ಶುಕ್ಲ ಪೂರ್ಣಿಮೆ, ಆದಿತ್ಯವಾರ ರಾತ್ರಿ.

ಬುದ್ಧನ ವನಪ್ರವೇಶ: ಅಷಾಢ ಶುಕ್ಲ ಪೂರ್ಣಿಮೆ, ಸೋಮವಾರ ಬೆಳಿಗ್ಗೆ.

(Eetzana ವರ್ಷ ೬೬ ; ಕ್ರಿ. ಪ್ರಾ. ಅಳಳ ರ ಜೂನ್ ೧೮.)

ಬುದ್ಧನ ಚೋಧಿಲಾಭ: ವೈಶಾಖ ಶುಕ್ಲ ಪೂರ್ಣಿಮೆ, ಬುಧವಾರ.

(Eetzana ವರ್ಷ ೧೦೫ ; ಕ್ರಿ. ಪ್ರಾ. ಅಳಳ ರ ಫೆಬ್ರುವರಿ ೫.)

ಬುದ್ಧನ ಪರಿಸಿವಾರಣ: ವೈಶಾಖ ಶುಕ್ಲ ಪೂರ್ಣಿಮೆ, ಮಂಗಳವಾರ

(Eetzana ವರ್ಷ ೧೫೭ ; ಕ್ರಿ. ಪ್ರಾ. ಅಂಗ ರ ಫೆಬ್ರುವರಿ ೧೫)

ಬುದ್ಧ ಮೂರ್ತಿಯ ಅಮೃತಸ್ನಿತೆ

ಉದಯಾಸ್ತಗಳ ಜನ್ಮ ಮರಣ ಚಕ್ರದ ಬಾಧೆ
ಇದಕಿಲ್ಲ; ಕುಂದ ಮೀರಿದೆ; ಗ್ರಹಣ ಹತ್ತಿದಿದ-
ಕೆಂದಿಗೂ; ಬೇರೆ ಫಲದಾಸೆಯಿದನೋಣಿಗಿಸದು;
ಅಜ್ಞಾನ ಮುಗ್ಧ ಮಾಧುಯ್ಯ ಮಧುವಲ್ಲ; ಹೊಸ
ಹರೀಯ ಹಮ್ಮಸದ ಹುಸಿಬಿಸಿಲುಗುದುರೀಯ ಬಾಯ
ಬುರುಗು ಬೆಳಕಿಲ್ಲ; ಇದು ಹೊಳೆಯ ದಾಟಿದ ಮೇಲೆ
ಹೊರಳಿ ಸೋಡದ ಮಿಂಡ ಪುಂಡ ಬಗೆಯಲ್ಲ; ಮರು-
ಳರುಳಿನಲಿ ಮಣಿ ಮುದ್ದಿಡಲು ಬಹ ದಿಗ್ಭಾರತ
ನಕ್ಕೆತ್ರಗಳ ಹುಚ್ಚು ಹೊಳೆವಲ್ಲ; ಬುದ್ಧ ಮೂ-
ರ್ತಿಯ ಅಮರಹಾನ—ಶ್ರೀ ಬುದ್ಧ ದೇವನ ದುಃಖ
ಹಿಮಗಿರಿಯ ಶಿಖರದಲಿ ತಪಮಿದ್ದ ಶಾಂತಿ ತ-
ನ್ಮಸಮ ಧ್ಯಾನದ ಗವಿಯ ಗಹನದಲಿ ಗುರುತಿಸಿದ
ಚೆನ್ನ ಕನಸಿನ ಬಿಂಬ. ಆನಂದಕಲ್ಪವೈಪಕ್ಕೆ ಬಂ-
ದೊಂದೆ ಹೂ. ಮನೆಮನೆಯ ಪ್ರತಿ ಮನುಜ ಮನಮನದೆ
ಪೂಜಿಸುತ್ತಿಹುದಿದರ ಪೂಜ್ಯ ವಾಧ್ಯವ ಪ್ರತಿಮೆ—
ಮೇಗಿಲ್ಲದೀ ನಗೆಯ ಬಣಿ ಮೀರಿದೆ ಮಹಿಮೆ.

—ಅಂಬಿಕಾತನಯದತ್ತ.

ಜಯಗೀತೆ

ಜಯ ಬುದ್ಧ ಗುರುದೇವ ಜಯ ಶುದ್ಧ ಚಾರಿತ್ರ
ಜಯ ಶ್ರೀಲೋಕಾಚಾರ್ಯರ ಜಯ ಜಗನ್ನಿತ್ರ
ಜಯ ಪತಿತವಾವನಾ ಜಯ ಹೆ ದಿನಾವನಾ
ಜಯ ದೇಶಿಕೇಂದ್ರ ಜಯ ಉದಾರಕರ್ತರ
ಜಯ ಶ್ರೀಭುವನ ಪೂಜ್ಯ ಜಯ ಧವಳಕೀರ್ತಿರ
ಜಯ ಹೆ ಮನು ಗುರುಸಾಧ ಕಾರುಣ್ಯಮೂರ್ತಿರ

—‘ಶ್ರೀನಿವಾಸ’

ಮುಹಾತ್ಮೆ

ಎಲ್ಲವನು ಬಲ್ಲವನು ಎಲ್ಲರಿಗು ಒಲಿವವನು
ಎಲ್ಲವನು ಗೆಲುವವನು ನೀನು ಕಾಣಾ,
ಎಲ್ಲ ಸೊಬಗನು ಸವಿದು ಬಲ್ಲವನು ನೀ ಕಣಾ
ಎಲ್ಲರೂ ಸವಿವನಕ ತಣೆಯದವನು

ಎಲ್ಲ ಕಾಲದ ಜನರ ಎಲ್ಲ ದೇಶದ ಜನರ
ಎಡಿಗಳಲಿ ಹರಿದಿರುವ ಬಲುಮೆ ಬಂದೆಂದು
ಎಲ್ಲ ಜನಗಳ ಮನದಿ ಮಲೆತಿರುವ ಭಾವಗಳು
ಪೇದನೆಯ ರೀತಿಗಳು ಬಂದೆ ಎಂದು

ಯಾರೆಲ್ಲಿ ನೋಯುತಿರೆ ಬೇಸೆವಡುವನು ನೀನು
ಯಾರ ಸಂತಸದಲ್ಲು ಹರುಪಗೊಳುವವನು
ಯಾರೆಲ್ಲಿ ಸತ್ಯವನು ನಿಲಿಸುತ್ತಿರಲಲ್ಲೆಲ್ಲ
ಸಾರಿ ಸೇವೆಗೆ ಬಾಗಿ ಸೇರುವವನು

ದೀನರನು ಆರ್ಥರನು ನಿಬ್ರಾಹಿ ಬಳಗವನು
ಸೋದಯರೆಂದೆಂದು ಕಾಯುವವನು
ಎಡಿಕರಗಿ ಮನಮರುಗಿ ಕರುಸೆಯಲಿ ಕರೆಯುತ್ತೆ
ಅವರಿದೆಯ ಬೇಗಿಗಳನಿಳಿಸುವವನು

ಆಶುಭೆದೊಡಲಲಿ ಶುಭವ ಹಿಂಡುತ್ತೆ ಹೀರುತ್ತೆ
ಶುಭದ ಸಾರವನೆರೆದು ಬೆಳೆಸುವವನು
ನಾಕೆಗೆಲ್ಲೆಲ್ಲಿಯೂ ಏಳ್ಳ ಬರಲೆನ್ನುತ್ತೆ
ಮೇಲ್ಮೈಗಳ ಬಿತ್ತುಗಳ ಬಿತ್ತುವವನು

ಹೊರಗಿರುವ ರೂಪಗಳ ಭೇದಗಳ ಬಸಿರಲ್ಲಿ
ಎಲ್ಲೆಲ್ಲ ಹೊರಿಯುವುದು ಜೀವನೊಂದೆಂದು
ನಾಕಂಡೆ ನಿಮಗದನು ತೋರುವೆನು ಎನ್ನುತ್ತ
ತಿಳಿದ ಸಂತಸದಲ್ಲಿ ಮದಿಸಿದವನು

ಜಗದ ಸೌಖ್ಯದ ಸಿರಿಯ ಸವಿಗನಸ ಕಾಣುತ್ತಿ
ಮದಿಮದಿಸಿ ನಡೆಯಲ್ಲಿ ನೇಯುವವನು
ಬದುಕಿ ಬಾಳುವ ಆಸೆ ಬಾಳ ಬೆಳಗುವ ಆಸೆ
ವ್ಯುಮೆಯಲಿ ನಿಲುವಾಸೆ ಕಲಿಸುವವನು

—ನಿ. ೫೧.

ಮಹಾನುಭಾವ ಬುದ್ಧಿಗುರು

ಜಗದ್ಯಂದ್ರಾದ ಮಹಾನುಭಾವರುಗಳಲ್ಲಿ ಶ್ರೀಷ್ಟಿ ರೇಸಿಸಿದವ ಗುಂಪಿಗೆ ಗೌತಮ ಬುದ್ಧನೂ ಸೇರಿದಾಗ್ನಿ. ಸಂಪ್ರದಾಯಕ್ಕಿಂತಲು ನತ್ಯವು ಹೆಚ್ಚಿಂದು ಭಾವಿಸಬೇಕೆಂದೂ, ವರಪ್ರತ್ಯೇಯ ಬುದ್ಧಿಯನ್ನ ಬಂಟ್ಯಾ ಸಾಮಾನ್ಯಭವಂತಿಂದ ತತ್ತ್ವಾಸ್ತಾರ ಮಾಡಿಕೊಳ್ಳಬೇಕೆಂದು ಬೋಧಿಸಿದ ಪ್ರಶ್ನಾತ್ಮಕನು, ಗೌತಮ ಬುದ್ಧನು. ಶೀಲಶಾಂಕಿ ಯನ್ನ ಸಂವಾದಿಸಿಕೊಂಡವರೆಲ್ಲರೂ ಸಿವಾರಣ ಸುಖಕ್ಕೆ ಅಧಿಕಾರಿಗಳಿಂದ ಸಾರಿ, ಸಾಮಾನ್ಯತ್ವದ ಭೇರಿಯನ್ನು ಮೊಳಗಿಸಿ ಮನುಷ್ಯತ್ವದ ಶ್ರೀಷ್ಟಿಯನ್ನು ಉಚ್ಚಿಂಹಾಸನಕ್ಕೆ ರಿಸಿದ ಮಹಸಿರೀಯನು, ಗೌತಮ ಬುದ್ಧನೇ ಪ್ರಚಾರ ಲಾಭವು ಯಜ್ಞದಿ ಕರ್ಮಗಳಿಗಂತ ಮಿಗಿಲೆಂಬ ಸಿದ್ಧಾಂತ ವನ್ನೇ ಮೊಸದೊಂದು ರೀತಿಯಲ್ಲಿ ಬೋಧಿಸಿದ ಮೇಧಾವಿಯು, ಗೌತಮ ಬುದ್ಧನು. ಶುಷ್ಟಿ ಸಿದ್ಧಾಂತಗಳ ಗಳಿಯೋದಿಗಂತ ಸಚಾರ್ತಿತರು ಸಂಪರ್ಸಿಯು ಶ್ರೀಷ್ಟಿವೆಂದು ಬೋಧಿಸಿದ ವಾರದಶೀರ್ಯ, ಗೌತಮ ಬುದ್ಧನು. ಸಚಾರ್ತಿತದಿಂದ ಬ್ರಹ್ಮಣಿವೇ ಹೊರತು ಕೇವೇಂಜನ್ಮದಿಂದಲ್ಲವೇಂಬ ಸಿದ್ಧಾಂತವನ್ನು ಪುನರುಜ್ಝಿಎವನಗೋಳಿಸಿ, ತಾನು ಸಿರೂಪಿಸಿದಂತೆ ತನ್ನ ಶಿಷ್ಯರೆಲ್ಲರೂ ಧರ್ಮಾಸುಷ್ಣಾನ ಮಾಡಬೇಕೆಂದ ಬೋಧಿಸಿ ಉದಾತ್ಮ ಧೈರ್ಯ ಸಾಧನೆಯ ಸೋಪಾನವನ್ನು ಕಲ್ಪಿಸಿ ಧೀರಣು, ಗೌತಮ ಬುದ್ಧನು. ವಾರಣಿಮಾತ್ರದಲ್ಲಿಯೂ ಪೀಠಿ ಕರ್ಮಗಳನ್ನು ತೋರಿಸಿ ಮೃತ್ಯಿಯಿಂದ ಮಜ್ಜನಮಾಡಿಸಬೇಕೆಂದು ತಿಳಿ, ಅಹಿಂಸಾಧರ್ಮವನ್ನು ಬೋಧಿಸಿದ ಕರುಣಾಧರ್ಮಷ್ಟದಯನು, ಗೌತಮ ಬುದ್ಧನು. ಸಾಮಾಧಾರವರತೆಯ ಲವಲೇಶಪೂ ಇಲ್ಲದ ತಾಗರಾಜನಾಗಿಯು ಸಿಷ್ಟಾಮ ಕರ್ಮಯಾದ ಕರುಣಾಳುವಾಗಿಯೂ ಕೆಲಸಮಾಡಿ, ಶೀರ್ಣಸಂಪತ್ತಿಯನ್ನು ಸಂಪಾದಿಸಿ, ವಿಶ್ವಪ್ರೇಮದ ದಿವ್ಯಪ್ರಭಿಯಿಂದ ಬೋಧಿಸಿ ಸುತ್ತಿದ್ದ ಮಹಾನುಭಾವನು, ಗೌತಮ ಬುದ್ಧನು. ಆತನನ್ನು ಸ್ತೋರಿಸಿ ದಿನವೇ ಸುದಿನವೆಂಬುದನ್ನು ಯಾರು ತಾನೆ ಒಪ್ಪುವುದಿಲ್ಲ?

— ಸಿ. ಕೆ. ವೆಂಕಟೇರಾಮಯ್

ಆ ಗುರುದೇವ

ಆ ಗುರುವಾಗಲಿ ಎಂಥ ಗುರು. ಅವನನ್ನು ನೋಡಿದ ಜನರಿಗೆ ಅಂಥ ಜೀವವಿರಬಹುದೆಂದು ತೋರಿದು. ನೋಡಿದ ತನಗಾಗಲ ಅವನ ಗುಣ ಇಷ್ಟೇ ಎಂದು ಹೇಳುವುದು ಸಾಧ್ಯವೇ? ಆ ಮನುಷ್ಯ ಅಂಥ ದೃವವಾದದ್ದು ಹೇಗೆ? ಅಂದು ತಾನು ವಾರಣಾಸಿಯಲ್ಲಿ ಆತನನ್ನು ನೋಡಿದ ಹೊದಲು ಮಹಾಪರಿಸಿವಾರಣದವರಿಗೆ ಆ ಗುರುದೇವನು, ಆ ದೇವತಾಂಶಪೂರುಷನು, ಒಂದೇ ಸಮನಾಗಿ, ಯೋಚನೆಯಲ್ಲದೆ ಭೀತಿಯಲ್ಲದೆ, ಆಕ್ಷೋಶವಿಲ್ಲದೆ ಅಶ್ರದ್ಧಯಿಲ್ಲದೆ, ತಾನೆನ್ನದೆ ತನ್ನದೆನ್ನದೆ, ತಾನು ಹೆಚ್ಚಿನ್ನದೆ ಸೀನು ಬೇರೆಯೆನ್ನದೆ, ಸಮನ್ನ ಭೂತದಲ್ಲಿಯೂ ಏಕ ರೀತಿಯಾದ ಭಾರತ್ಯವಾಕ್ತಲ್ಯವನ್ನು ತೋರಿದನು. ಆ ಗುರು ದೇವರಲ್ಲದೆ ಬೇರೆ ಹೇಗೆ? ಕೃಷ್ಣವರ್ತಾರ ಆದ ಹೇಳಿ ಈತನೇ ಅವತಾರ. ಇವನೇ ಒಂಬತ್ತನೆಯ ಅವತಾರ. ಇವನು ದೇವರೇ. ದೇವರಲ್ಲದವನಿಗೆ ಆ ಸದತೆ ಬರುವುದು ಹೇಗೆ? ದೇವರಲ್ಲದವನಿಗೆ ಆ ಆತ್ಮಪ್ರತ್ಯಯವಲ್ಲಿರುವುದು? ದೇವರಲ್ಲಿಲ್ಲದೆ ಆ ಶಾಂತಿಯನ್ನೆಲ್ಲಿ? ತಾನು ದೇವರನ್ನು ಕಣಾರ ನೋಡಿದ್ದಾಯಿತು. ತನ್ನ ಜನ್ಮ ಸಾಫಕವಾಯಿತು.

—‘ಶ್ರೀನಿವಾಸ’

ಬುದ್ಧ ದೇವ

ವಿಕಸಿತ ಸಹಸ್ರದಲ ಪದ್ಮಾಪೀಠದ ಮೇಲೆ

ಮಂಡಿಸಿಹ ಧನಲಿಮಾ ಧ್ಯಾನಸ್ತಿಮಿಶ್ರಮಾರ್ತಿ,

ಹೇ ಬುದ್ಧ ದೇವ, ಸಿನ್ನ ತುಲ ಬುದ್ಧಿಸ್ಥಾರ್ಥ
ಮಾನವನ ಮೂರ್ಖತೆಯ ದಹಿಸುವ ಮಹಾಜ್ಞಾಲೆ.

ಆರ್ಥವಿಲ್ಲದ ಕರ್ಮತತ್ತ್ವಿಯ ಮರುರಂಗದಲಿ

ಶುಷ್ಕ ಆಚಾರ—ಸ್ವೇಕತದಲ್ಲಿ ನಡೆಗೆಟ್ಟು

ನಿರ್ದಲ ವಿಚಾರ—ನದಿ ಲಯವಾಗುತ್ತಿರೆ; ಕಟ್ಟು

ಕಟ್ಟುಕೊಯ ಲೌಹ ಶೃಂಖಲೆಯ ಯಮಸಂಗದಲಿ

ಕುಳ್ಳವಾಗುತಲಿರಲು ಧರ್ಮದ ಮಹೋನ್ನತೆಯು,

ಪೈರಾಗ್ಯವರ್ಷಣವನು ಕರೆದು, ಜನರಲಿ ಮತಿಯು

ಶ್ರುತಿಯ ಬಂಡೆಯ ಬಿರಿದು ಮಾಡುವಂತೆಸಗಿರುವೆ.

ಹೇ ಪುಣ್ಯಮತಿಮಾರ್ತಿ, ಮತದ ಮತಿಹೀನತೆಯು

ಸಾಕೆಮಗ; ಬೇಕು ಸನ್ಯಾತೆಯ ನಾಗರಿಕತೆಯು:

ನರನ ಸನ್ಯಾತಿಗಿಂತ ಬೇರೆಯ ಜಗದ್ಗುರುವೆ?

—ಕೆ. ವಿ. ಪುಟ್ಟಪ್ಪ.

ಬುದ್ಧ

ನೀನಂದು ಚಿನ್ಮೂತ್ತಿರ್ ಭಾವಸುಪ್ತಿಗೆ ಸಂದು
 ಲೀಲೆಯಿಂ ಬಗೆಗೊಂಡೆ ಜಗದ ಜೀವದ ಕನಸ;
 ಕಾಲದೇಶವ್ಯಾಪ್ತಿ ಕನಸಿನೊಳ್ಳು ನಿನಗಾಯ್ತು—
 ಅನಂದವೇರಡಾಯ್ತು, ಚಿತ್ತ ಚಿದಚಿತ್ತಾಯ್ತು;

ಒಂದಿರವು ಬಹುವಾಗಿ ಜನ್ಮಮೃತ್ಯುಗಳೆಂಬ
 ಹುಸಿಯಾಟ ನೊದಲಾಯ್ತು; ಸಂಸಾರಿ ನೀನಾದೆ,
 ಹಸಿವಾಂತೆ, ತ್ಯಷ್ಟಿಯಾಂತೆ, ನೇಹ ಮೋಹಗಳಾಂತೆ;
 ಬಂಧನವೇ ಸವಿಯೆಂದೆ, ಕನಸನೇ ನನಸೆಂದೆ.

ಹೀಗೆ ಭವನೂಯೆಯೊಳ್ಳು ಭೋಕ್ತ್ವಾಗಲು ನೀನು,
 ನೊಮಂಟೆ, ಕಾವೇರಿ, ಧರ್ಮಭಯ ಕರ್ಮಭಯ
 ಸಾವಿನತ್ಯಗ್ರಭಯ, ಚೀತನವ ತಲ್ಲಣಿಸ-
 ಲಾಗ ‘ದಿಟನೇ?’ ಎಂದು ಶಂಕೆಗೊಂಡೆಚ್ಚತ್ತೆ.

ಎಚ್ಚರಲು, ಹೇ ಬುದ್ಧ, ಹಂಗಿತಾ ಭವಕ್ತ್ರಾಂತಿ:
 ನೊಮಿಲ್ಲ, ಸಾಮಿಲ್ಲ, ಏಸಿಲ್ಲ: ಶಾನ್ಯ—ಶಾಂತಿ.

— ಪ್ರ. ಕಿ. ಸರಸಿಂಹಾಚಾರ್.

ಸುಗತ ಸಾಂಗತ್ಯ

ಜೀವಿಯ ಜೀವಿತಕೇನಯ್ಯ ಕುರುಹೆನ-
 ಲವ ಗೆಯ್ಯ ಗೆಯ್ಯೆಯ ಫಲವಲ್ಲವೇ!
 ಭಾವಿಸೆ ಬುದ್ಧಿ ನು ಜೀವಿಸಿದ್ದ ದಕ್ಷವನ
 ಸನೆಯದ ಸಂಘವೆ ನಾಶ್ಯಿಯಲ್ಲೇ!

ಮಗನಾಗಿ ಮಾಯಿಗೆ ದಯೆಯವತಾರನು
 ಸಿದ್ಧಾರ್ಥನೆಂಬಭಿಧಾನದಲಿ
 ಜಗದೆ ದುಃಖವ ಕಂಡು ಮುಕ್ತಿಮಾರ್ಗವನರಸಿ
 ಕದ್ದೂರಿನಡವಿಗೆ ನಡಿತಂದನು

ಭೋಗಭಾಗ್ಯದಿನತಿ ಫೋರತಪಂಗಳಿಂ
 ಹೊದ್ದುದೆ ಬಯಸಿದ ಶಿವಾಳಿವ
 ಸಾಗದು ಯಾವುದುಸುತ್ತಿಯಾದರೆಂದೆದ್ದು
 ಮಧ್ಯಮಾರ್ಗವನನುಸರಿಸಿದನು

ಬೋಧಿದ್ದುಮದ ಕೆಜಗೇಕಚಿತ್ತದಿನಿದ್ದು
 ಮದಿರಸಿ ಮಾರನ ಮಾರ್ಗಲವ
 ಸಾಧಿಸಿ ಸಮುಕ್ತಸಂಬೋಧಿಯನೆ ಸಂ-
 ಬುದ್ಧಿನಾದನು ನಮ್ಮ ಗೌತಮನು

ದುಃಖ ದುಃಖದಮೂಲ ದುಃಖನಿರೋಧವು
 ದುಃಖನಿರೋಧದ ಮಾರ್ಗವೆಂಬ
 ಎತ್ತಿದ ನಾಲ್ಕಾದ ಆಯಾಸತ್ಯಗಳನ್ನೆ
 ಬಿತ್ತಿರಿಸಿದನಂದು ಸಂಬುದ್ಧನು

ತಿಂಗಳು ಚಂದಿರಿಗಂಚರ ವೀಕೆಗೆ
ವಿಕಸಿತ ಕುಸುಮಕೆ ಕಂಪೆಂತುಟು
ಮಂಗಳರೂಪನಭಂಗನು ಬುದ್ಧಿನಿ
ಗಕಲಂಕಗಂತುಟೆ ಧರ್ಮವೈಸೈ!

ಸೊಲ್ಲಿಸ ತನ್ನರಿತ ಧರ್ಮವನ್ನೆಲ್ಲರಿ—
ಗಿಕ್ಕುತ ಹೆಚ್ಚೆಯನೆಲ್ಲೆಡೆಗು
ಎಲ್ಲ ದಾಸಗಳನ್ನು ಧರ್ಮದಾಸನದೊಂದೆ
ಇಕ್ಕೆ ಮೆಟ್ಟುವುದೆಂದು ತೋರಿದನು.

ಪದ್ಯವತಾರ್ಥಿತ ಜಲಬಿಂದುವಂತೆವೋ—
ಲೀಸುತ ಸಂಸಾರ ಸಾಗರವ
ಹೊದ್ದಿದನಕಳಿಂಕ ವೀತರಾಗನು ತಾನು
ಮಾನದ ಪರಿನಿವಾರಣವನು

—ರಾಜರತ್ನಂ

ಸಿದ್ಧಾಂಥರ್

ನಾದನಾಮಕ್ರಿಯೆ

ನಡೆ ಹಯವೆ ನಡೆ ಮುಂದಕೇಗ !
 ಸಾರವಿಲ್ಲದ ಸುತ ಸತೀ ವ್ಯಾಮೋಹದಿಂ ದೂರ
 ಸಾರಿ ಹೋಗುವ ನಾವು ಮುಂದಕೇಗ — ||

ನಡುರಾತ್ಮ ಮೀರಿಹುದು ಜಗ ನಿದಿಸುತ್ತಿಹುದು
 ಗಡಿನಾಡುಗಳ ದಾಂಟಿ ದೂರ ಸಾರುವೆವು
 ತಡೆಯವಿನ್ನೆನ್ನಿಂದ ರಾಜ್ಯಸುಖದಾಸೆಗಳು
 ಸಿದು ಕಾಡುದಾರಿಗಳ ಒಡಿದು ನಡೆ ಹೋಗು.

ತಿರುತಿರುಗಿ ಎನ್ನ ಮೊಗ ನೋಡದಿರು ಬೇಡದಿರು
 ಕೊರಗದಿರು ಮರುಗದಿರು ಎನ್ನ ಸಲುವಾಗಿ
 ಅರಿವಿನಾ ಮಾರ್ಗವಿದು ಪರದ ಸನ್ಯಾಗ್ರವಿದು
 ಧರೆಯ ದುಃಖದ ಭಾರವಿಳಿಪ ಮಾರ್ಗವಿದು

ಜನರು ಸುಳಿಯದಗವ್ಯ ಕಾನನವ ಸೇರುತ್ತೆ
 ವನದ ಏಕಾಂತದಲ್ಲಿ ಶಾಂತಿಯಾಜಿಫಸುವ,
 ಮನವನೊಮ್ಮೆನೆಯಲ್ಲಿ ನಿಲಿಸಿ ಜಾನಿಸುತ್ತಲ್ಲಿ
 ಗಹನ ತತ್ತ್ವರಹಸ್ಯವರಿಯುತಾನಂದಿಸುವ

ವಿಶ್ವಹೃದಯವನಿರಿದ ವಿಷಭಾಣವೀ ವಿಧಿಯ—
 ಸಹ್ಯ ಹಿಂಸೆಯನಿತ್ತ ಸೀಡಿಸುತ್ತಿಹುದು ;
 ಸ್ವಸ್ಥಚಿತ್ತದೊಳಿನ್ನ ಎಂತು ತಾಳುವುದಿದನು
 ಅಶ್ವವರ ತಡನೇಕೆ ದೃಢವ ಕಂಡಿರುವೆ.

ಅರಿದ ಬಳಕೆಯೆನ್ನ ಧರೆಗೆ ಹಿಂದಿರುಗುತ್ತೇ
ಸರಗೆ ಬಳಲಿದವರೆಗೆ ದಾರಿ ತೋರುವೆನು;
ಉರಿಯುತ್ತಿದೆ ಈ ಒಡಲು ನೀನೆನೆನೆದು ಹಿಂಸಿಗಳ
ದಯೆಯಹಿಂಸೆಯ ಧರ್ಮವಿವರ ಹೇಳುವೆನು

—ವಿ. ಸಿ.೧.

బోధివృక్ష

ఆరసొత్తుగేయ తుళిదు సంసారశుఖ కళిదు
 భీశరద కానసవ సేరుతిహను
 కాడు కల్పుళ్ళగళు ఓంస్తేపతు కొగుగళు—
 బాదిసువ బిసిల జళకంజదిహను

మనవ కోరియువ చింత ఒడల కొడమవ బేసే
 బిడది తందిహుచెలపో ఘోర వనశ.
 కత్తులేయ కాడొళగె మోదలె బెందిహ మనవు
 మత్తమ్ము తమదింద బేయదేను ?

కళిదు సీగుతలిహను సింగరద తొడిగెగళ
 కళిదుదాయితు సకల నిభవచియ్యై
 బోధివృక్షద కేళగె కుళిత సిదాధ సనది
 సంసారవను మరివ తపది ముళుగే.

ఏను నిజవను కాంబ హటవ తొట్టిహనివను !
 ఏను గళినవసిల్లి కాణే నాను !
 ఏనిదువే సోజిగపు ! ఏనిదువే ప్యేరాగ్య!
 ఆవరిసి బంతవగే భావనిదేరి!

ఆరచి ఏనిదు సద్గు? ఆరచి ఏనిదు తమపు?
 భీతియను మోరెదిడువ కూరియారు?
 భావనిద్రే యోళిరువ జీవ దేవనసదారు
 యావ ఉరి నాధిసలు కాడుతిహను ?

ಈ ಫೋರೆ ರೂಪವೇನೀಭಾರಿ ಹಟಪೇನು ?
 ಕ್ಹಾರ ದೃಷ್ಟಿಯನಿಟ್ಟು ಕೊರೆವುದೇನು ?
 ಯಾರಿವನು ಸಜ್ಜ ನರ ಪ್ರಾಣ ತಿನ್ನಲು ಬರುವ ?
 ಹೀನ ಆಸೆಯ ವರುವು ಬೇಕದೇನು ?

ಕಾಂಚನದ ಮಳಿಗರಿವ, ಕಾಮಿಸಿಯ ಕಾಣಿಕೆಯ
 ಕಾಮನರಗಿಳಿ ಮರೆತ ಯೋಗಿಗೀವ
 ನಿಜಕೆವನು ಮಾರನ್ನೆ, ಒಿನರೊಕು ಒಿನನ್ನೆ,
 ವರಿವರಿಯ ಮಾಟದಾ ತಟಗಾರ.

ಜಾರುವುದು ಮಹು ಹೃದಯ, ಸೋರುವುದು ಎಡೆ ಧೃಯ
 ಧರಧರಪುದೆನ್ನ ಮ್ಯಾಕೊದಲುಗಳು.
 ಮಾಯದಿದು ಸುಳಿಗಾಳಿ ಭೋಗರೆವ ಬಿರುಗಾಳಿ !
 ರಾಳುಗೆಡೆವುದೆ ಎನ್ನ ಕದಳಿಗಡವ ?

ಎನು ಧೃತಿಯಿದು ” ನಾನು ಕದಳಿಗಡನೆಂದೊರೆದೆ —
 ಕದಳಿಯಲ್ಲಿದು ಸೋರು, ವಜ್ರಕಂಭ !
 ಬಂದಿರುವ ಬರುಗಾಳಿ ಮೆಯ್ಯ ಮೂಕನು ಬೀಸಿ
 ಬಂದಂತೆ ಮರಣತಿದೆ ಬೆದರಿ ಚೆದರಿ.

ಮಾರ ಬಂದನು, ಇದಿರು ಸಿಲ್ಲಿಲಾರದೆ ತನ್ನ
 ಸೋಲ ಜೀಲವ ಹೊತ್ತು ಓಡಿಹೋಡು.
 ಇನ್ನೇನು ಏ ತವಸಿ ? ಏಳಬಾರದೆ ಸೀನು ?
 ಏಳು ವತ್ತರ ಸಂತು. ಏಳು ! ಏಳು !

ಬೆಳಗಾಯ್ಯ ಸೋಡಲ್ಲಿ, ಸವಸೂರ್ಯನುದಲೀಸಿದ,
 ಹಕ್ಕಿಗಳು ಹಾಡುತ್ತವೆ ಉದಯರಾಗ.
 ನವಯುಗವು ನವಕಾಲ ನವಜೀವ ಬಂತೆಂಬ
 ನವಸಂಪದದ ಒಸಗೆ ಹೊತ್ತು ತಂದು.

ನೀಜವಯ್ಯ, ನೀಜವಯ್ಯ, ಭಾವಯೋಗಿಯ ನೋಡಿ !
ಮುಖದ ಮೊಗೆ ಯು ಮೆಲ್ಲಿನರಳುತ್ತಿಹುದು.
ಕಾಂತಿನುಯ ನಯನದಿಂ ನವಕಿರಣಗಳು ಚೆಳಗಿ
ಮಂದಹಾಸಾವ್ಯತವು ಸುರಿಯುತ್ತಿಹುದು.

ಆಳವನು ಆಳಿದನ್ನೇ ! ಆಳಾಗಿ ನಿಂತನ್ನೇ !
ಹಾಳು ಸಂಸಾರಕ್ಕೆ ಸಲಿಸಿ ಅಭಯ.
ಮನವಿದುನೆ ಉಕ್ಕುತ್ತಿದೆ, ಮೈಯಿದುನೆ ಉಬ್ಬುತ್ತಿದೆ,
ವನದ ಬಂಧವ ಚಿಟ್ಟು ಮುಂದೆ ಬರುವ !

ಬೋಧಿವೈಕ್ಕನೆ, ನೀನು ಧೈರ್ಯೋಳು ಧೈರ್ಯನ್ನೇ !
ಬುದ್ಧದೇವನನಿತ್ತೆ ಬುದ್ಧ ಜಗತೆ.
ಆನಂದವಾನಂದ ನಿಶ್ಚಯಕು ಬರಲಿಹುದು
ಆನಂದ ಸಂದೇಶ ನಿನ್ನ ಗುರಿಯು.

— ಶಿವರಾಮ ಕಾರಂಡೆ

ಬುದ್ಧ ನ ಉಪದೇಶ

ಒಳಗೆ ಬೆಳಗುವ ಬೆಳಕ ಸರಿಪಡಿಸಿಕೊಳಬೇಕು.
 ಬಡವನಿಗೆ ಮನೆಯೋಳೇ ನಿಧಿಯೋಂದ ಹುಗಿದಿಟ್ಟು
 ಎಲ್ಲಿರುವುದೆಂದು ಹೇಳಿದ್ದರೀತಿ, ಮನುಜನಿಗೆ
 ಅವನೋಳಗೆ ನಿಲಿಸಿರುವ ಬುದ್ಧಿ. ಅದರಿಂದವನು
 ಒಳಗಿರುವ ಅರಿವ ಶಕ್ತಿಯ ಆಳವನಾರ್ಥಿಸಿ
 ಹಿರಿದಾಗುವಂತೆಸಗಬೇಕು. ತಿಳಿವಿನ ಚಿಲುಮೆ
 ಅನುದಿನದ ಸುಖದುಃಖದಿಂದ ಬಗ್ಗೆ ಡವಾಗಿ
 ಕೆಡುತ್ತಿರಲು ಸಾವಧಾನದಿ ಮನವ ನಿಲ್ಲಿಸುತ್ತ
 ಕದದು ತತ್ತ್ವಕೆಳಿವಂತೆ ಭಾವ ತಿಳಿಯಷ್ಟುಂತೆ
 ಶಾಂತ ಚಿತ್ತವನು ಸಾಧಿಸಬೇಕು. ಇದುವೆ ತಪ,
 ಇದೆ ಧರ್ಮ, ಇದೆ ಯಾತ್ರೆ, ಇದೆ ಮುಕ್ತಿ, ಕಲಾಞ್ಜಿ.
 ಈ ಸ್ಥಿತಿಯ ಸಾಧಿಸಲು ಎಲ್ಲರೂ ತೊಡಗುವುದು.
 ಎಲ್ಲರೂ ಈ ಸ್ಥಿತಿಯ ಪಡೆಯೆ ಯತ್ತಿಸಬೇಕು.
 ಅರಿಯದವ ನಾನು, ಅಲ್ಲನು, ಕಿರಿಯವನು, ನನಗೆ
 ಇದು ಸಾಧ್ಯವೇ ಎಂದು ಸಂದೇಹಪಡಬೇಡ.
 ಒಳ್ಳಿದನು ಮಾಡುವೆನ್ನು ಎಂದು ಯತ್ತಿಪವನಿಗೆ
 ವಿಶ್ವವೇ ನೆರವಾಗಿ ನಿಲ್ಲುವುದು. ಸೃಷ್ಟಿಯಲ್ಲಿ
 ಶುಭವ ಸಾಧಿಸುತ್ತಿರುವ ಪರಶಕ್ತಿ ಯಾವುದೋ
 ಅದು ಅಂಥ ಮಾನವನ ಹೃದಯದಲಿ ಮನೆಮಾಡಿ
 ಅವನು ನೆನೆಯಿದ ಮಹಾಕಾರ್ಯಗಳನವನಿಂದ
 ನಡೆಯಿಸುವುದು; ಅವನನುದಾಳಿರಮಾಡುವುದು;
 ಲೋಕಕಲಾಞ್ಜಿನನು ಅವನಿಂದ ತರಿಸುವುದು.
 ನಿಂತಿರುವ ನೆಲೆಯಿಂದ ತಪದ ಶಾಂತಿಯ ನೆಲೆಯ
 ದೂರವನು ನೋಡಿ ಭಯಪಡಬೇಡ: ಬಾಲಕನು
 ಅಪ್ಪಿರುವ ಕಲಿಯತೊಡಗಿದ ವೇಳೆ ವೇದಾಂತ
 ಎನಿತು ದೂರಪೋ ಎಂದು ಭಾವಿಸಲು ಫಲವೇನು?

ತಪದ ಫಲ ಕಟ್ಟಿಗೇ ಕಾಣದಿದೆ, ಬರಿಮಾತು
 ಎಂದು ವಿಚಿಕಿತ್ಸೆಯಲಿ ಮನವ ಕುಂಠಿಸಬೇಡ:
 ತೀರದಲ ನೀತು ಸಾಗರವ ಸೋಧುವ ಕಟ್ಟಿ
 ಒಂದೆ ಹರಿದಾರಿ ನೀರಿನ ಹರಹು ಕಾಣುವುದು.
 ನಾವೆಯಲಿ ಕುಳಿತು ಮುಂಬರಿದು ಹೊರ್ಡಂತೆಲ್ಲ
 ಹರಿದಾರಿ ಹರಿದಾರಿ ಎದುರುಗೊಳ್ಳುತ್ತ ಬಹುದು.
 ನಾಧಕನು ಹಿಂದಣಜ್ಞಾನವನು ಮನಗಂಡು
 ಇನ್ನು ನಾಭನೆಯಿಲ್ಲವೆಂದು ನೆನೆಪುದು ಬೇಡ;
 ಹಿಮಗಿರಿಯನೇರುವನು ಹಿಂದಿರುಗಿ ಸೋಷಿವನು
 ಬರುಲಮೇಲಾಷ್ಟ್ಯಾಯ್ಯಿ ಆಹಾ ಎನಿತು ಏರಿದೆನು
 ಇನ್ನು ಏರುವ ಕೆಲಸವಿಲ್ಲ ಎನೆ ಫಲವೇನು?
 ಅವನ ಗೆಯ್ತುಕೆ ಕಾಡ ಕೆಲಸ ಹಿಮಗಿರಿಯಾಗಿ
 ಅವನ ಹಿಂಗಡೆಯಲೇ ಓಟ್ಯೆಪ್ಪಿಸಿ ಸಿಂತಿಹುದು.
 ಸಾಧಿಸಿದೆನಾನೆಂಬ ಅಭಿಮಾನವೂ ಬೇಡ;
 ಬೇಡ ನಾನೆಲ್ಲನೆಂಬಭಿಮಾನ ವಿವರಿತ;
 ಬೇಡ ಸಾಧನೆಯ ಪಥವಿಹುದರಲಿ ವಿಚಿಕಿತ್ಸೆ;
 ಅವನವನು ತನ್ನ ಸದ್ಯಃಸ್ಮಿ ತಿಯ ನೆಲೆಯಿಂದ
 ತನ್ನ ತಾನೇ ತಿದ್ದಿಕೊಳ್ಳಲು ಯತ್ನಿಸಬೇಕು.
 ಅಲ್ಲಾನಾನೆಂಬವನು ತಾನೆ ಹಿರಿದಾಗುವನು;
 ತನ್ನ ಪಥವನು ತಾನೆ ಕಾಣುವನು; ಕಂಡುದನು
 ಸಾಧಿಸುತ್ತ ಮುಂದೆ ಸಡಿವನು; ಮುಂದೆ ಸಡಿ ಸಡಿದು
 ತಾ ಮುಕ್ತಾನಾಗುವನು; ಆಂತೆಯೇ ಆ ತಾನು
 ಲೋಕಗಳ ಕಲ್ಯಾಣದಾವಾಸವಾಗುವನು.

ನಾನು ಅಲ್ಲಾನು ಎಂದ ಮಾನವನು
 ಲೋಕಗಳ ಕಲ್ಯಾಣದಾವಾಸವಾಗುವನು.
 ಆಗ ಅಲ್ಲಾನು ಎಂದು ಹಳಿವುದಕೆ ಕೂಡ
 ತಾನು ತನ್ನವನೆಲ್ಲವೆಂದವನು ಅರಿಯುವನು.

తానేంబదుంటు: విశ్వద ఒడవెయాగి;
 తన్నొడవెయాగి ఇల్ల. తాను ఎన్నవుదు
 విశ్వజీవద వటప్పుక్కదానంత్యదలి
 ఎన్నోందు కణవాగి, బేరినలి తాళినలి
 శాఖి ఉపశాఖియలి కాండదలి ఎలేగళలి,
 ఎల్లియో అల్లి బేరితిరువుదు; తా తన్న
 అరితిరువుదు; అంతే మరితిరువుదు. నాను
 నాను నాను నాను నన్నదిదు నన్నదదు
 ఎంబ ఆతి మమతెయురుమరుళుతనదలి జీవ
 ఈ మరద శాఖియలి కాణ్ణ కరుటంతముదు;
 తన్నెడిగె బంద రసవను లోభదలి హిరి
 తన్న సుత్తలి రష్యేయోందు రేబేయ హాకి
 తాయి తరువిన బాళినింద బేరియదాగి
 కెట్టుహోఏగువుదు. తన్నెడిగె హరిచైతంద
 జీవరసదలి సుఖిసి ముందే అద హరియబిడి
 తానూ సుఖవనుండు తాయి తరువిన బాళు
 హసనాగి బేళివంతి సాహాయ్య మాడువుదు.
 లోకశల్యాణవను సాధిసువ మాసవను
 తానేంబుదొందు బరిమాయి ఎందేనబేడ;
 సతతవు బేళియుతిక హరిదొందు బాళినలి
 తానీందు ఒగిదిహెను, ముందే ఏనాగువేనోఇ
 అదను ఆ సతతవు బేళిన బాళరితిముదు,
 ఆ క్షేణదొళిల్లి నన్నింద ఒళితాగలి,
 నన్నింద నాల్యు జీవకే సౌఖ్య దొరెయలి,
 నానేంబుదింతు సాధ్యకవాగలి, ఎందు
 సతతవు పరహితవ సాధిసుతలిరువుదు.
 స్ఫురిస్తు, స్ఫురిస్తు, శుభమస్తు.

—‘శ్రీనివాస’

ಶ್ರೀಷ್ಟಭಿಕ್ಷ

“ ಎದ್ದು ನಾತಾಡಿರಿ ಎಚ್ಚಿತ್ತು ಕುಳಿತವರು
ಬುದ್ಧದೇವನಿಗಾಗಿ ಭಿಕ್ಷೆವೆತ್ತಲು ಬಂದೆ”—
ನಿದ್ದೆ ಕವಿದಾ ಪುರದೊಳನಾಥಸಿಂಧನು ತಾನು
ಇದ್ದು ಕೂಗಿದನಂದು ಬೀದಿಬೀದಿಯಲಿ

“ ಆಗಸದ ಮೋಡವು ಬಾಗಿ ಮಳೆಯನು ಸುರಿಸಿ
ಸೋಗಿಸಿಂದಿವುದು ನಿಜನಾಶವರಿತು
ಭೋಗದಲಿ ಮನವಿಡದೆ ಬಾಗಿ ನಡೆಯಿರಿ ನಿವು
ತಾಗವೆಂಬುದು ಶ್ರೀಷ್ಟಧರ್ಮ ಧರ್ಮದಲಿ”

ಎನುವ ಕೂಗನು ಕೇಳಿ ಶಾರವಸ್ತಿಪುರವೆಲ್ಲ
ತನುಮನದೆ ಎಚ್ಚಿತ್ತು ಹೊರಹೊರಟಿತು
ಮನದಿಷ್ಟದಲಿ ರತ್ನಧನವಸ್ತುಗಳನೆಲ್ಲ
ಮುನಿಯ ಮುಂದಿಟ್ಟರು ಬಾಗಿ ಬಾಗುತಲಿ

ದಿನಮಣಿಯು ಎಚ್ಚಿತ್ತು ನಸುನಕ್ಕು ಸೋಡಿದನು
ಧನಸುಖವು ಸುಳ್ಳಿನುತ ನಡುಗೆ ಶ್ರೀಮಂತರು
ಮನವರಿದು ತಿಳಿಯದೆಲೆ ಅಳಲು ಬಾಲೆಯರು
ಧನವಸ್ತುಗಳನುಳಿದು ಹೊರಟನಾ ಭಿಕ್ಷು

“ ಭಿಕ್ಷುಶ್ರೀಷ್ಟನು ತಾನು ಬುದ್ಧ ಭಗವಾನನು!
ಭಿಕ್ಷುಶ್ರೀಷ್ಟವ ತನ್ನ ಬುದ್ಧಿಯಲಿ ತಿಳಿದು!”
ಭಿಕ್ಷು ಕಾಗುತ ಹೊರಟ ಕ್ಕೆ ಬರಿದಾಗಿರಲು
ಶಿಕ್ಷೆಯೆನುತಲಿ ಪುರವು ದುಃಖಿತು ದುಃಖಿತು

ಪುರದ ಹೊರಗಾಗಲು ಬಿಸಿಲೇರೆ ರ್ಯಾಜವೇಳೆ
ಮರಮರದ ನೆರಳೆಲ್ಲ ಮರಮಾಡಿ ಬೇರುಗಳ
ತಿರುತಿರುಗಿ ಭಿಕ್ಕುವು ಕಂಡ ಕಾಡಿನಲಿ
ಸರಿಯಿಲ್ಲದೇಕಾಕಿ ನಾರಿಯೊವರ್ಫಳನು

ಚರಣದಲಿ ತಲೆಯಿಟ್ಟು ತಿರುಕ್ಕಾಕೆಯು ಹೊರಟು
ಮರದ ಹೊಕ್ಕನು ಸೇರಿ ಹರಕು ಸೀರೆಯ ಬಿಚ್ಚಿ
ಕರನ ನೀಡುತ ಹಿಡಿದು ಹಿಡಿಯೆನುತ ಕೊಡಲಾಗ
ಪರಮ ಸಂತೋಷದಲಿ ಭಿಕ್ಕು ಭಿಕ್ಕುವ ಹಿಡಿದ

ಹರಕು ಸೀರೆಯ ಭಿಕ್ಕು ಶಿರದೊಳೊಪ್ಪಿಡುತ
ಹೊರಟನಂದಂದದಲಿ ಚರಣಕೊಸ್ಸಿಸಲು
ಬುದ್ಧದೇವನಿಗಾಗಿ ಸಿದ್ಧ ಸಿತು ಭಿಕ್ಕೆ
ಎದ್ದು ನಾರ್ಥಕವೆಂದ ಇಂದು ಈ ಸುದಿನ

— ಹೊಯಿಸಳೆ

ಮೂಲ್ಯಪ್ರಸ್ತು

ಮಾಗಿಯ ರಾತ್ರಿಯೊಳ್ಳುನಿಯೇಟಿಗೆ
ಸಾಗಿರೆ ಬಾಡುತ ತಾವರೆಯೆಲ್ಲಾ

ಸಾಕಿದ್ದನೊರ್ವ ಹೂವಾಡಿಗನಾಗ
ಬೇಕಾದ್ದನೊಡಗಿಸಿ ತಾವರೆಯೊಂದ

ಕಂಡು ಸುದಾಸನು ತನ್ನ ತಾವರೆಯ
ಕೊಂಡೊಯ್ದನಿದನೆಂದ ರಾಜನ ಬಳಿಗೆ

ಎಂದೆಂದು ಭಾವಿಸಿ ಕುಸುಮನನೆತ್ತಿ
ಅಂದು ಕೊಂಡೊಯ್ಯಲು ರಾಜನೀಧಿಯಲಿ

ಕಂಡಿದ ದೂರದ ದಾರಿಗನೊರ್ವ
‘ಕೊಂಡುಕೊಳ್ಳುವೆನಿದ ಬೆಲೆಯೇನು?’ ಎನಲು

ಮಾಶವೋಂದಿದಕೆ ಬೆಲೆಯೆಂದ ತಾನು
ಆಶೀಯಪಟ್ಟನು ಬಂಗಾರಕೆಂದು

ಮುಂಗಳವಾದ್ಯವು ವೋಳಗುತಲಿರಲು
ಮುಂಗಳಮೂತ್ರಿಯ ದರುಶನಕೆಂದು

ಆಗಲ್ಲಿ ಬಂದನು ಬಹುಮೂಲ್ಯದಷ್ಟ್ಯಾವ
ಸಾಗಿಸುತ್ತಾಗ ಪ್ರಸೇನರಾಜೇಂದ್ರ

‘ತಾವರೆಯ ತಾರಿಲ್ಲಿ, ಬೆಲೆಯೇನು ಇದಕೆ?
ನಾವರಿದುದಿಲಿದಕಾಲದ ಕಮಲ’

ಎನುತಲಿ ರಾಜೇಂದ್ರ ಕೇಳಿ ಸುದಾಸ
‘ಅನುಮಾನವಿಲ್ಲಿದಕೆ ಬೆಲೆಯೊಂದೆ ಮಾಶ

ಇವನೀತ ಕೇಳಹನು ಇಲ್ಲಿ ಪ್ರವಾಸಿ
ಅವನೀಗ ಮಾಶ ಬಂಗಾರವ ಕೊಡುವ'

ಎನುತ ಹೂವಾಡಿಗ ಹೇಳಲು ರಾಜ
ಮನನ್ಮೋಷಿ 'ಹಿಡಿ ಹತ್ತು ಮಾಶವ'ನೆಂದ

'ಇಪ್ಪತ್ತು ಕೊಡುವೆನು' ಎಂದ ಪ್ರವಾಸಿ
'ಒಷ್ಟಿದೆ ನೂರಕೆ ಕೊಡು' ಎಂದ ರಾಜ

ಆರಾರು ಸೋಲದೆ ಬೆಲೆಯೇರುತ್ತಿರಲು
ತೋರಿತು ಮನಕೊಂದು ಯೋಚನೆಯವರೆ

'ಯಾವಾತಗೋಽಸುಗವೀ ಜನರಿಂದು
ತಾವರೆಯಿದನ್ನೊಯ್ಯಲಾತಿಸುತ್ತಿಹರೋ

ಹೋಗುವೆನಾ ಬುದ್ಧನಲ್ಲಿಗೆ ನಾನು
ಮಾಗಿಯ ಹೂವಿಗೆ ಬೆಲೆ ಭಾಳವೆನುವೆ

ಭಾಳ ಬಂಗಾರವ ಮನುಜೇಂದ್ರಸೀವ
ತಾಳದೆ ತಾನಲ್ಲಿಗೋಡುವೆ' ನೆಂದ

ವನವನ್ನು ಬೆಳಗುತ್ತ ಮನುಜೇಂದ್ರಸೀರಲು
ಮನಮನದಲ್ಲವನ ಶಾಂತಿಯ ಸೋಬಗ

ನೋಡುತ ನಿಂತ ಶಿಲಾಮಯಮೂರ್ತಿ
ಯಾಡದೆ ಕಣ್ಣನೆ ನಿಂತ ಸುದಾಸ

ಹೂವಾಡಿಗನಂದು ತಾವರೆಯೋಯ್ಯ
ಭಾವಭಾವವ ಮರೆತು ನಮಿಸಿದನವರೆ

ಪಾದಕೆ ಮುತ್ತಿಟ್ಯ ದೂಳುಂಡ ನರನ
ಮೋದದಲೆತ್ತು ತಲಾಸೆಯೇನೆನುತ್ತ

ಕೇಳಲು ಬುದ್ದ ಸುದಾಸನು ಆಗ
ಹೇಳಿದನಾತನು ಕಟ್ಟೀರ ಸುರಿಸಿ

‘ಕಣವೋಂದ ಪಾಲಿಸೆ ವಾದಧೋಳಯಲಿ
ಮನದಿಷ್ಟ ಸಂದಿತು’ಯೆಂದ ಸುದಾಸ

—ಹೊಯಿಸಳ

ಅಭಿಸಾರ

ಮನೆಮನೆಯಲಿ ದೀಪವಾರುತೆ ಬರಲು
ಮನುಜರ ದನಿಯೆಲ್ಲವಡಗುತ್ತಿರಲು
ಅನುವಿಂದ ಮಧುರೀಯು ನಿದ್ದೆ ಯೋಳಿರಲು
ಮುನಿಯುವಗುವ್ತನು ಉರಾಚೆ

ಮುನಿಯುವಗುವ್ತನು ಉರಾಚೆಯಿರುತ್ತ
ಮನವಿಟ್ಟು ಗೋಡೆಯ ಬುಡದಲ್ಲಿ ಬರುತ್ತ
ತನುವನು ಒರಗಿಸಿ ಮಲಗಿ ಸತ್ಯರಿತ
ಮುನಿಯುವಗುವ್ತನು ಉರಾಚೆ

ಸರಿರಾತ್ಮೆಯೊಳು ಗೆಜ್ಜೆಕಾಲಿನ ಏಟು
ಉರದೊಳು ಬೀಳಲು ಮುನಿಯೆದ್ದು ಕುಳಿತ್ತ
ಪುರದೊಳು ಕಂಡನು ಮಧುರೀಯ ನಟಿಯು
ಪುರಕೆಲ್ಲ ಹೆಚ್ಚಿನ ವಾಸವದತ್ತ

ನವನವ ಯೌವನ ಹೊಕ್ಕಿಯುತ್ತಿಹುದು
ಇವನಿತನೊರಿಹ ಭೂತಲದಲ್ಲಿ
ಇವನಾರೊ ಮುನಿಯೆಂದು ವಂದಿಸಿ ನಟಿಯು
ಅವವಾನ ಮಾಡಿದೆ ಕಾಣದೆಲೆ

ಕಾಣದೆಯನಮತಿಯಾಯಿತು ಕ್ಷಮಿಸು
ಆಣೆಯೆನ್ನಾಣೆಯು ಕಾಣದೆ ಮಾಡಿದೆ
ಎಣಾಕ್ಕೆ ಬಾರೆನ್ನ ಮನಿಗೆಂದು ಬೆಸಸೆ
ಕಾಣವೆನೆಂದ ಸಕಾಲದಲಿ

ಮಂಧುಮಾಸ ಬರಲಂದು ಮಂಧುವನಕೆಂದು
ಮಂಧುರೆಯ ಜನರೆಲ್ಲ ಸಾರಿರಲಂದು
ಮಂಧುಮುನಿಯುಪಗುಪ್ತ ನೂರೊಳಗಂದು
ಮಂಧುರೆಯ ನಟಿಯರ ಕೇರಿಯೋಳು

ನಟಿಯರ ಕೇರಿಯೋಳುಪಗುಪ್ತ ನಂದು
ವಿಟನಂತೆ ಶ್ರೋಗುವ ಪರಿಯೇನು ಎಂದು
ಹಟ್ಟಮಾಡಿ ಕೂಗಲು ಕೊಗಿಲೆಯಂದು
‘ವಿಟಮುನಿ !’ ಎಂದ ಪೂರ್ಣೇಂದು.

ಹೊರಟನು ಉಪಗುಪ್ತನಭಿಸಾರಿಯಾಗಿ
ಹೊರಗಿನ ಗೊಡಿಯ ಮೇಲೆ ತಾ ಬಾಗಿ
ಮರಗಳ ನೀರಳೊಳು ಭೂತಳದಲ್ಲಿ
ನರಳುತಲೊರಗಿದ ನಟಿಯನ್ನು

ನರಳುತಲೊರಗಿದ ನಟಿಯನ್ನು ಕಂಡು
ಭರದಲ್ಲಿ ಒಳಗಿದ್ದು ಸಾರಲು ಕಂಡ
ಪುರದಲ್ಲಿ ಮಾರಿಯುಪದ್ರವಪುಂಡ
ಪುರಕೆಲ್ಲ ಹಚ್ಚಿನ ವಾಸವದತ್ತ

ಮಾರಿಯುಪದ್ರವ ಮೈಯೆಲ್ಲ ಹುಣ್ಣ
ನಾರಿಯನೆತ್ತುತ ತೊಡೆಯೋಳಗಿರಿಸಿ
ನಾರಿಯ ಮೈಗೆಲ್ಲ ಚಂದನ ಬಳಿಯೆ
ನಾರಿಯು ಕಣ್ಣ ರೆದು ನೊಡಿದಳು

ಆಗಲೆ ನಾರಿ ಕಣ್ಣಿ ಟ್ಯೂ ನೋಡಿ
ಆಗದ ಕಾಲಕ್ಕೆ ಆಗಿಬಂದವನು
ನೀಗಿದ ಹರಣವನುಳಿಸಿ ಕೊಂಡವನು
ಈಗಲೆ ಬಂದವ ಸೀನಾರು

ಆರಯ್ಯಾ ಬಂದವನೇಂದು ಆನಂದದಿ
ನಾರಿಯು ಅಭುತಲಿ ಕೇಳಲು ಮುಸಿಯು
ನಾರಿಯ ಕಂಗಳನೋರಸುತ್ತಲೆಂದ:
‘ನಾರಿಯೆ, ಬಂದೆ ಸಕಾಲದಲಿ’.

— ಹೊಯಿಸಳೆ

ಸುನೀತನ ಗೀತ

ಗುರುವಿನ ಮಹಿಮೆಯ ಹೊಗಳುವ ಗೀತಾ
ಇದ ಹಾಡಿದನು ಸುನೀತಾ

ಮಂಗಧರ ನಗರಿ ರಾಜಗೃಹದಲಿ
ಬೀದಿಯ ಕಸವನು ಗುಡಿಸುವನವನು
ಕೀಳು ಜಾತಿಯಲಿ ಕೀಳು ಜನದಲಿ
ಹುಟ್ಟಿ ಬೆಳೆದುದು ಅವನದು ಹವಣಾ
ಮೈ ಕೈ ದೂಳು ಉಂಬುದು ಕೂಳು
ಉಡುಪುದು ಚಿಂದಿ ಹರಕು ಹಾಳು,
ಬಿಸಿಲು ಬೇಡವೆನೆ ಮರಗಳ ನೇರಳು,
ಮಳಿಗಂಜಿದನೇ ಕಾಡಿನ ಗುಡಿಲು
ರುಚಿಬೇಕೆಂದನೆ ತೋಷಿನ ಮಾವು
ಸೋತು ಮಲಗುವನೆ ಭೂಮಿಯ ಮಡಲು
ಬೀದಿಯ ಕಸವನು ಗುಡಿಸುವನವನು
ಕಷ್ಟದಿ ಬೆಳೆದುದೆ ಅವನದು ಹವಣಾ.

ಬಹು ಜನ ಹಿರಿಯರು ಬಹು ಜನ ಪೂಜ್ಯರು
ಸಾವಿರ ಜನ ಮಹಿಳೆಯರವನಿಗೆ
ಶರಣ ಶರಣ ಎಂದುದು ಆ ಗುಡಿಲು
ರಾಜಾಲಯಕೆ ಮಾಡಕೆ ಮನಿಗೆ
ದೂರದೆ ಬಗ್ಗೆ ಅವನಿರಿ ತಗ್ಗಿ
ಮುಂದಕೆ ಹೋಹರು ಹಿರಿಯರು ಹಿಗ್ಗಿ
ಯಾರೂ ಸುಳಿಯದ ತಾಣದೆ ಕುಳ್ಳಿರೆ
ಅದೆ ಅವನಿಗೆ ಮರ್ಯಾದೆಯ ತಾವು

ಸಾಲ್ಕುರದಡಿಯನು ಗುಡಿಸುವ ವೇళೆ
 ಅದರಿಂದುಮರಿದ ಹೂನೇ ಹೂವು
 ಗುಡಿಲಿನ ದೇಹದಿ ಬಾಳುತ ಜೀವ
 ಸವಿದಿತು ದಿನವೂ ದೈಸ್ಯದ ನೋವ

ಬೆಲೆ ಬಾಳದ ಬಾಳುನೇಯನು ಇಂತು
 ನಡೆಸಿರಲವನು ರಾಜಗೃಹದಲಿ
 ಕಸವನು ಗುಡಿಸುತ ಕಸವೇ ಆಗಿ
 ಕಸಕೂ ಕಡಿಮೆ ಅಥವಾರ ಮೊದಲಿ
 ಬಂದಿತು ಕಾಲ ಹರಿಯಿತು ನಾಲ
 ಕಂಡನು ಅವನೂ ಬಾಳಿನ ಮೇಲ
 ಸಾವಿರ ಶ್ರಮಣರು ಹಂಗಡೆ ಬರುತ್ತಿರೆ
 ಹೊಕ್ಕುನು ನಗರಿಯ ರಾಜರ ರಾಜ.
 ಬುದ್ಧಿಗುರುವಿನಾಮುಖದಲಿ ನೋಡು
 ಚಂದ್ರನ ಕಾಂತಿ ಸೂರ್ಯನ ತೇಜ
 ಬಂದನು ಎಲ್ಲಾ ಜೀವದ ಬಂಧು
 ಬಂದನು ಅವಾರ ಕರುಣಾಸಿಂಧು

ಲಕ್ಷ್ಮಿಧೀಶರು ಕೋಟಿಯಧೀಶರು
 ನಗರಾಧಿಪ ಮಾಂಡಲಿಕರು ಮಲ್ಲರು
 ಮಂತ್ರಿ ಮಹಾಮಾತ್ರರು ಸತ್ಪಾತ್ರರು
 ಎದುರುಗೊಂಡರು ಉಚಿತದೊಳೆಲ್ಲರು
 ಬಾಂಗುಡಿ ತೊರಣ ತೇಜೀವಾರಣ
 ಹೆಸರನು ಹೊಗಳುವ ವಂದಿ ಚಾರಣ
 ಇರ್ಕಡಿಯಲಿ ಇವರೆಲ್ಲರು ನಿಂದಿರೆ
 ಮಧ್ಯದೆ ನಡೆಯುತ ಬಂದರು ತಂದೆ

ಬರವನು ಸೋಧುತ ಮನೆಗಳ ಮುಂಗಡೆ
 ಹರುಷದಿ ನಿಂತಿತು ನಗರದ ಮಂದಿ
 ನಾನೂ ದಾರಿಯ ಬದಿಯಲಿ ನಿಂತೆ
 ಸೋಧಿದೆ ಗುರುವನು ಹರಿಯಿತು ಜಿಂತೆ

ಮೋಗದಲಿ ತೊಳಗಿದ ಕರುಣೆಯ ಸೋಧಿ
 ತೊರಿತು ಯಾವುದೊ ಪ್ರೇಮ ಸಲಿಗೆ
 ಹೊರಳಿತು ಒಳಗು ಎಂತೋ ಆಯಿತು
 ಹಾವಿನ ತೆರದಲಿ ಹರಿದೆನು ಬಳಿಗೆ
 ನೆಲದಲಿ ಕೆಡೆದು ವಾದನ ಹಿಡಿದು
 ಅಥವ ಕಾಣದ ನುಡಿಯನು ನುಡಿದು
 ಉದಯದೊಳಿಲ್ಲಿಯೋ ಸಾರಿದ ತಾಯು
 ಸಂಚೆಗೆ ಸೋಧಿದ ಕಂದನ ರೀತಿ
 ಕಣ್ಣೀರುಕ್ಕಿರಿ ಸೋಧಿದೆನವರನು
 ಇಲ್ಲವಾಯ್ತು ಮಡಿ ಮೈಲಿಗೆ ಸೀತಿ
 ಹಾ ಎಂದರು ಜನ ಬಿಡಿಸಲು ಬಂದರು
 ಗುರುದೇವರು ಬಿಡಿ ಬಿಡಿ ಇರಲೆಂದರು

ಬಿಡಿಸಲು ಬಂದವರನು ತಡೆಯುತ್ತು
 ಗುರುದೇವರು ಹಿಡಿದೆತ್ತಿದರನ್ನು
 ಕಣ್ಣೀರನು ಶಿರುಬೆರಳಿಂದೊರಸಿ
 ಕೆಂದಳಿರಂದದ ಕೈಯಲಿ ಬೆನ್ನು
 ತಡನಿದರಯ್ಯ ಮೆಯ್ಯಿಗೆ ಮೆಯ್ಯ
 ಸೋಧಿಸಿ ನಿಂತರು ಇಲ್ಲ ಅಸಯ್ಯ
 ದೇವಾ ನಿಮ್ಮನು ಮುಟ್ಟಿದೆನಲ್ಲಾ
 ಎನ್ನತ ನಾನು ಕಾತರ ನುಡಿಯೆ

ಮೇಲ್ಲಿನೆ ನಕ್ಕರು. ಹಣತೆಗೆ ಜಿಡ್ಡೆನೆ
 ಜಿಡ್ಡೆ ಎಣ್ಣೆ ದೀಪದ ಕುಡಿಗೆ?
 ಪಾವನನಾದೆನು ಅಂದು ಸುನ್ನಿತಾ
 ಗುರುವರನಡಿಯನು ಸೋಂಕಿ ಪುನ್ನಿತಾ

ಜೊತೆಯಲಿ ನಡೆದೆನು ಆ ದಿನವೆಲ್ಲ
 ಕಲಿಸಿದರಂದೇ ತತ್ತ್ವದ ಪರಿಯ
 ಮನಸಿನ ಕಟ್ಟಿನ ಎವೆಯುನು ಬಿಡಿಸಿ
 ಸೇಕೆದರು ಹಾಕೆಯ ಮರೆಸಿದ ತೆರಿಯ
 ಸಲಹಲು ತಂದೆ ಬದುಕಿದೆನಂದೇ
 ಇನ್ನೀ ಜೀವಕೆ ಕೊರೆಯೆ ಕುಂದೆ
 ಮೂರು ಲೋಕದಲಿ ಭಾಳುವ ಭಾಳೂ
 ಅಂದಿನ ಇರುಳಿನ್ನೆ ದುರಲಿ ಹರಿಯಿತು
 ಇಂದ್ರಾಗ್ನಿ ಮರುತ ವರುಣ ನಿಶುಮಂತಿ
 ಎಲ್ಲ ದೇವಗಣ ಬಳಿಯಲಿ ನೆರೆಯಿತು
 ವಿಶ್ವಜೀವನಾಭಿಯ ವೃತ್ತದಲ
 ಅಲೀತೇಲಿದೆನು ಅಥವರ ಮೊದಲಿ

ಉಳಿದರಿಗೆನಿತೋ ವರುಷದ ಮೇಲೆ
 ದೊರೆಯುವ ತಪಸಿನ ಫಲವನು ನನಗೆ
 ಗುರು ಒಂದೇ ದಿನದಲಿ ಸೀಡಿದರು.
 ಮನಸು ಮಾಡಿದರೆ ಕಷ್ಟವೆ ಧಣಿಗೆ
 ಗುಡಿಸಿದ ಕಸವು ಸಹಿಸಿದ ಹಸಿವು
 ಆಯಿತು ಆತ್ಮದ ಖಿಡ್ಕ ಕೆ ಮಸೆವು
 ಗುರುವಿನ ಕೃಪೆಯಿಂದೊದವಿದ ತಿಳಿವು
 ಬೇಸಗೆ ಹರಿಯದ ಪ್ರಭೆಯನೆ ಚೆಳಿಯೆ

ಹೊರೆಯಾಗಿಹ ಹಾವಿನ ಪರೆಯಂತೆ
 ದೀನ ಕೃಪಣತೆಯನೆಲ್ಲವ ಸುಲಿಯೆ
 ಲೋಕದ ಜೀವನವೇ ನಾನಾದೆ
 ಹರಿಯಿತು ನಾನು ಎನ್ನುವ ಬಾಧೆ.

ಜಯವಾಗಲಿ ಗುರುವರ ಬುದ್ಧಿಗೆ
 ಜಯ ಅರಗುವರಗೆ ಸಿದ್ಧಾಧನಿಗೆ
 ಜಯವಾಗಲಿ ಅಂತ್ಯಜ ಭಾರತ್ಯವಿಗೆ
 ವಿಶ್ವಸ್ತೇಮದ ಜೀವನ್ಯಣಿಗೆ
 ಜಯಗುರು ದೀವ ದೀನರ ಶಾವ
 ಜಯಜಯ ನನ್ನ ಜೀವದ ಜೀವ
 ಎಲ್ಲಿಡೆ ಹರಡಲಿ ನಿನ್ನಪದೀಶ
 ಹರಿಯಲಿ ಎಲ್ಲಾ ಮನಸಿನ ಭಾರಂತಿ
 ಎಲ್ಲಿಡೆ ಅರಳಲಿ ತಿಳಿವಿನ ಮೊಗ್ಗ
 ಎಲ್ಲಾ ಹೃದಯದ ಶೈಳಿಗಲಿ ಶಾಂತಿ
 ಜಯ ಶಾಕ್ಯಸಿಂಹ ಜಯ ಮೌನಿವರ
 ಜಯ ಗುರುದೀವ ಭವಭಿಂತಿಹರ.

—ಶ್ರೀನಿವಾಸ

ಉರಿವ ಮನೆ

ಬಲ್ಲಿದನೊಬ್ಬಿನಿಗೆ ಬಿರುಕುಗೊಡಿಯು, ಬೆಂಡು
ಗೆಯ ಮುರುಕು ಮನೆಯೋಂದಿತ್ತು. ಅದಕೊನೆ:
ಯವನು ಹೊರಗೊಡಿ, ತನ್ನ ನನ್ನಿಯ ಮಕ್ಕಳ ;
ಮಕ್ಕಳು ಮನೆಯೊಳಗಾಡುತ್ತಿರುವರು. ಏಗೈನ
ಎಡಿ ‘ಕರೆತರಲು ಹೊಡರೆ ಕೇಡನರಿಯದಾಮು;
ಎಲ್ಲರನು ಒಮ್ಮೆ ಹಿಡಿದು ತರಲು ಉಪಾಯ:
ಚಿದರುವರು; ಒದರಿದರೊಡುವರು; ಕಾಲ ಕಳೆ
ಯ ಸೇರುವರು’ ಎಂದು ಪರಿಪರಿ ಯೋಚಿಸಿ
ದು “ಮಕ್ಕಳೇ! ಬಸ್ಸಿ, ಬಸ್ಸಿ. ನಿಮ್ಮಯ್ಯನು
ಬ್ರಿನ, ಕಣ್ಣಿ ಸುಖಿಸುನ, ಆನಂದವು ಮೇರೆವರಿವ ಆ
ತಂದಿರುವನು.” ಎಂದು ಕೂಗಿದನು. ಕೂಗು
ಉರಿವ ಮನೆಯಿಂದ ಕುಣಿಯುತ್ತ ನಲಿಯುತ್ತ

ಅಟದ ಸಾಮಾನಿನಾಶಿಯಿಂದ ಕೈ ಚಾಚಿ ನಿಂಡ
ಬು. ತಾನಂದಂತೆ ಅಯ್ಯನಾ ನನ್ನಿಮಕ್ಕಳಿಗಾಟೀ
ತ್ತನು. ನಿಜವರಿತ ಮಕ್ಕಳಾಗ ‘ಅಯ್ಯಿ! ನಿನ್ನ
ಕ್ಕಿಮಾರ್ಗವ ತೋರಿತು; ಆ ಯುಕ್ಕಿಯು ನಮ್ಮು
’ ಎಂದು ಕೊಂಡಾಡಿದರು.

ಭೂಲೋಕದ ಮಕ್ಕಳು ಅಟದ ಸಾಮಾನುಗಳ
ರೆಂದು ಚೆನ್ನಾಗಿ ಬಲ್ಲನಾ ಬುದ್ಧಿದೇವ.

— ತಿರುಮಲೆ ತಾತಾಜ

ಬಾವಿಯ ಬಳಿಯ ಬಾಲೆ

ಬುದ್ಧನ ಶಿಷ್ಯನಾನಂದನೊಮ್ಮೆ ಕೆಲಸದ ಮೇಲೆ ಹೊರಟಿನು. ನಡೆನಡಿದು ಹಳ್ಳಿಯೋಂದರ ಹತ್ತಿರಕೆ ಸರಿದನು. ನೀರಡಿಕೆಯಿಂದ ಬಳಿಲಿ ಚೇಸತ್ತು ಬಾವಿಯ ಬಳಿ ನಿಂತ ಬಾಲೆಯೊಬ್ಬಳಿ ಕಂಡು “ನಾಲಿಗೆಯೋಣಗುತ್ತಿದೆ, ನೀರಿಡಿನಗೆ” ಎಂದನು.

ಆಗಲಾ ಪ್ರಕೃತಿ, ಅದೇ ಅವಳ ಹೆಸರು, ‘ಪಾವ್ ! ಹೊಲೆ ಯಳು ನಾನು. ನಾನು ನಿನ್ನ ನೀರಡಿಕೆಯನ್ನು ನೀಗಿದರೆ ನಿನ್ನ ಕುಲಕೆ ಬರುವುದು ಕೊರತೆ. ಮನ್ನಿಸಾ’ ಎಂದಳು.

ಅನಂದನಾಗ ‘ನಾ ಜಲವಲ್ಲದೆ ಕುಲವ ಕೇಳಿದೆನೇ?’ ಎಂದನು.

ಆಗಲಾ ಪ್ರಕೃತಿಯ ಮನದಾನಂದವ ಹೇಳಲಾರೆ. ಮರೀತಳು ತನ್ನ ತನುವ; ಕೊಟ್ಟಿಳಾನಂದಗೆ ಕುಡಿವ ಜಲವ. ನೀರಡಿಕೆಯಳಿದು ಆನಂದನು ದಾರಿಹಿಡಿದನು. ಪ್ರಕೃತಿಯಾನಂದನ ಹಿಂಬಾಲಿಸಿದಳು.

ಶಾಕ್ಯಮನಿಯ ಶಿಷ್ಯನಿವಾನಾನಂದನೆಂದರಿತು ಪ್ರಕೃತಿಯು ಬಂದಳಾ ಬುದ್ಧನ ಬಳಿಗೆ. ಬಂದು “ದೇವಾ ! ಕಾಯಚೇಕೆನ್ನ; ನಿನ್ನಾ ನಂದನಿರುವೆಡೆಯೋಳಿಸಬೇಕೆನ್ನ; ನಾನವನ ನೋಡುತ್ತಿರಬೇಕು; ನಾನ ವನ್ನಾಳಿಗವ ಮಾಡುತ್ತಿರಬೇಕು; ಎನ್ನ ಮನದನ್ನು ನವನು; ಒಲಿದಿರುವೆನೋ ನಾನವನೆ” ಎಂದಳು.

ಪ್ರಕೃತಿಯ ಮನವರಿತಾಗ “ನಿನ್ನ ಮನವ ನೀನರಿಯೆ—ನೀನೊಲಿದಿರುವುದಾನಂದನನಲ್ಲವಬಲೆ, ಕೇಳಿನ್ನ ಮಾತ; ನೀನೊಲಿದಿರುವುದಾನಂದನ ನಲ್ಲಿಯನು, ಕಂಡೆಯಾ? ಅವನು ನಿನಗಿಟ್ಟ ನಲ್ಲಿಯನು ಕೊಂಡೊಯ್ದ ನಿನ್ನ ಕೈಲಾದನ್ನ ನೀಡು ನೀನಾ ನಲ್ಲಿಯನು ಜನರಿಂಗೆ. ಅರಸಾಳಿಂಗೆ ದಯೆಗೆಯ್ದುದೊಡಾಯರವಹುದು, ನಿಜ. ಕಷ್ಟನಿಪ್ಪುರಗಳ ಸ್ವೇರಿಸುವ ಆಳು ತನಗಾದಪಮಾನವನೆಣಿಸದೆ, ದುಃಖವ ನೆನೆಯದೆ, ಎಲ್ಲವ ಮರೀತು ಜನರಿಂಗವನು ತೋರುವ ದಯೆಯ ವ್ಯೇಮೆಯನೇನೆನ್ನಲಿ. ಲೋಕವನನ ಬಾಧಿಪುದು. ಆದರೆ ಅವನು ಲೋಕಕೆ ಕೆಡಕನೆಣಿಸನು. ತನ್ನ ಬುಂಧನಕೆ ಭಾಗಿಗಳಪ್ಪರ ದ್ವೇಷಿಸನು, ಆದರವರಿಂಗೆ

ಕಣ್ಣೆ ರಿಡುವನು. ಪ್ರಕೃತಿ ! ಉತ್ತಮಕುಲದವರಿಂಗೆ ನೀಂಚಕುಲದ ನೀನು ಆದರ್ಶಭವ್ಯ. ಹೊಲೆಯಳಾದರೂ ವಾರ್ಫಂಗೆ ಬುದ್ಧಿ ಗಲಿಸವ್ಯ. ಧೇಮರ್ದ ದಾರಿಯ ಬಿಡಿರವ್ಯ” ಎಂದನಾ ಬುದ್ಧಿದೇವ.

— ತಿರುವುಲೆ ತಾತಾಜಾಯ್ರ ಶನ್ಮ

ಕುಂದದಾನಂದ

ಅನ್ನಭಾರನು ಸುಮನನ ಗುಲಾಮನು. ಹುಲ್ಲು ಹೊರೆ ಹೊತ್ತು ಕೆಲಸಕನುವಾದನೊಂದು ದಿನವನನು. ಹೊರೆ ತಲೆಗಟ್ಟು ಅನ್ನಕೆ ಕೈ ನೀಡಿದ ಶ್ರಮಣನೊಬ್ಬನ ಕಂಡನವನಾಗ. ಕಂಡು, ಕಾಲವ ಕಳೆಯ ದಲೆ, ಹೊರಿಯ ಸೇಲಕೊಗೆದು, ಓಡಿದನು ಮನೆಗರೆನಿಮಿಷದಿ. ತನಗಡಲೆಂದಿಟ್ಟನ್ನವ ತಂದಾನಂದದಿಂದ ಇತ್ತನಾ ಶ್ರಮಣಂಗೆ. ಶ್ರಮಣಾ ಅನ್ನವ ಕೊಂಡು ಮನದಣಿಯೆ ಉಂಡು, ಅನ್ನಭಾರಂಗೆ ‘ಸಿರಿ ಸುಖವೆಂಬುದು ಆಕಾಶದ ರಚನೆ ಕಣಾ! ಇದನುಳಿದು, ಮನದಿಚ್ಚಿಯ ನರಿದು, ಮಾತರಿಯದ, ತನಸೋಂಕದ, ಮನಮುಟ್ಟುದಾನಂದವ ಪೊಂದು’ ಎಂದನು. ಮನೆಯೊಳಗಳೆಂದ ಉಪದೇಶವ ಕೇಳಿ ಸುಮನನ ಮಗಳಾನಂದಿಸಿದಳು.

ಸುಮನನ ಕಿವಿಗೆ ಬಿತ್ತೀ ಸವಿಯ ಸುದ್ದಿ. ಆಗಲವನೆದ್ದು, ಅನ್ನಭಾರನಿದ್ದೆಡೆಗೆಡಪತ್ತಲೊಂದಿ, ಧನವ ನೀಡಿ “ಶ್ರಮಣನು ನಿನಗತ್ತ ಸಂದೇಶವನೆರಡಾಗಿಸಿ ನೀಡಿನಗದರೊಳೊಂದರ್ಥವೆ” ಎಂದನು. ಆಗಲಾ ಅನ್ನಭಾರನು “ಸ್ವೇರಿಸೆನ್ನೋಡಿಯಾ! ಎನ್ನ ಗುರುವೆಂದೊಡಾಗಲಿ” ಎಂದು ಬಂದನಾ ಶ್ರಮಣನಿದ್ದೆಡೆಗೆ. ಬಂದು “ಗುರುದೇವ! ನಾನಿತ್ತ ಒಷ್ಟಕೆ ನೀನಾನಂದವನೆನಿಗತ್ತಿ. ಎನ್ನೋಡಿಯನದರೊಳಿರ್ಥಕೆ ಕೈನೀಡಿ ನಿಂತಿಹನು. ಆದನು ನಾನವನಿಗಿಡಲಹುದೆ?” ಎಂದನು.

ಆಗಲಾ ಶ್ರಮಣನು “ನೂರು ಮನೆಯ ಹಳ್ಳಿಯೊಂದರಲ್ಲಿ ದೀಪ ಪೊಂದುರಿಯುತ್ತು. ನೆರಿಮಾನೆಯವನು ಬಂದು ತನ್ನ ದೀಪವನದರಲ್ಲಿ ಹಚ್ಚಿಕೊಂಡೊಯ್ದಿನು. ಹಿಗೆ ಮನೆಯಿಂದ ಮನೆಗೊಯ್ದಿರಾ ದೀಪ ವನು. ಹಳ್ಳಿಯ ಕತ್ತಲೊಂದಿತು. ಬೆಳಕು ಬೆಳಗತು. ಅಂತೇ ಸತ್ಯದ ಬೆಳಕನು ಕೆಡಿಸದೆ ಹರಡಲಹುದು. ನಿನಗಿತ್ತಾನಂದವನೂ ಅಂತೇ ಭಾಗಿಸಲಪ್ಪದು. ಆದರಿಂದಮು ಕುಂದದು.” ಎಂದುಸುರಿದನು.

ಅನ್ನಭಾರನಾಗ ತನ್ನೋಡಿಯನ ಮನೆಗೊಂಡಿ ಬಂದು “ಜಿಯಾ! ಕೈಕೊಳ್ಳಿನಾಳ್ಳನಂದದರೊಳಿರ್ಥವೆ”ನೇಂದನು. ಸುಮನನದನು ಕೈಕೊಂಡು

ಅನ್ನಭಾರಗೆ ಹಣವ ನೀಡಿದನು. ಆಗಲನ್ನಭಾರನು “ಆಗದು ಆಗದು. ಆನಂದವ ಮಾರಲಹುದೆ? ನಾನಿಡುವದನು ದಾನದಂತರಿದು ಸ್ಪೀಕರಿಸಾ” ಎಂದನು. ಸುಮನನಾ ಮಾತಿಗೆ ಮೈಮಿತು “ಅನ್ನಭಾರ! ನೀನಿನ್ನ ಗುಲಾಮನಲ್ಲ, ನನೊಂದಹುಟ್ಟಿದವನು. ನನಗೆ ನಿನೊಳಿಗಿರುವ ವಿಶ್ವಾಸ ಕಾಗಿ, ಗೌರವಕಾಗಿ ನೀನಿಂದಣವ ಬಹುಮಾನವಾಗಿ ಸ್ಪೀಕರಿಸಾ” ಎಂದನು.

—ತಿರುಮಲೆ ತಾತಾಚಾರ್ಯರ್ ಶರ್ಮ

ಜಗಚ್ಚೊಜ್ಲೀತ್ತಿ

ಕೌಶಾಂಬಿಯಲ್ಲಿ ಪಾರ್ವತಿನೊಬ್ಬಿನಿರುವನು. ಅವನು ಒಳ್ಳೆಯ ವೇದಿ, ಒಳ್ಳೆಯ ವಾದಿ; ಓದಿನೊಳವನ್ ಸರಿ ಯಾರಿಲ್ಲ; ವಾದದೊಳವನ್ ನೆಡುರಿಸುವರಿಲ್ಲ. ಅವನೊಂದು ಪಂಚನುರಿಸಿ, ತನ್ನ ಕೈಯೊಳದನಿರಿಸಿ ಉರುರಾರ ತಿರುಗುವನು. ಕಂಡವರಿದರಧವೇನೆನಲು “ಜಗವೆಲ್ಲ ಕತ್ತಲೆಯ ಕೋತೆ; ಎನ್ನ ಕೈಲಾದನ್ನ ನಾನದನು ಬೆಳಗಿಸುವೆ”ನೆಂದನು.

ನಡೆಯುತ್ತಿರೆ ಮಳಿಗೆಯ ಮುಂದೆ ಕೂತಿದ್ದ ಶ್ರಮಣನೊಬ್ಬನು ಆ ಪಂಚಿನಪಾರ್ವತ ಮಾತ ಕಂಡಜ್ಞರಿಗೊಂಡಿದ್ದು “ಗೆಳೆಯಾ! ಈ ಹಗಲ ಬೆಳಕ, ಈ ತೊಳಪ ಬೆಳಕ ಕಾಣಲು ನಿನಗೆ ಕಣ್ಣಿಲ್ಲದಡಿ ಜಗವೆಲ್ಲ ಕತ್ತಲೆಯೆಂದು ಜರಿನೆಯೇಕೆ? ನಿನ್ನೇ ಪಂಚು ರವಿಯ ತೇಜವನು ಹೆಚ್ಚಿಸಲಾರದು. ಲೋಕಿಗರ ಮನದ ಕತ್ತಲೆಯನೋಡಿಸಲೆಂದು ಒಳ್ಳುನದಿ ನೀ ಸಿಡಿದ ಪಂಚು ನಿನ್ನ ನಾಣಿಲಿಗತನವನೇ ನಾರುತ್ತಿಹುದೋ ಮರುಳೆ!” ಎಂದನು.

ಆಗಲಾ ವೇದಬಿಜ್ಞಗನು ‘ಅದೊಡೆ ನೀನುಸಿದ್ರ ಸೂರ್ಯನೆಲ್ಲಿ ಹನು?’ ಎನಲಾಗ ಶ್ರಮಣನು ‘ಕೇಳಾ! ಭಗವಾಂ ಬುದ್ಧನ ಜ್ಞಾನವೇ ಮನಸಿನ ರವಿ ಕಣಾ’ ಎಂದುತ್ತ ರವಿತ್ತನು.

—ತಿರುಮಲೆ ತಾತಾಜಾಯ್ರ ಶಮ್ರ

ಸುನೀತ ಗೀತೆ

ಸೀಂಚ ಕುಲದಲಿ ಜನನ,
ನಾನಲ್ಲಿಭೋಽಜನನು, ನಾ ದರಿದ್ರ;
ಹೂಗಳನು ಗುಡಿಸುವುದು—
ಅದುವೇ ಆಗಿತ್ತೆನ್ನು ಹೀನಕಮ್ಮ.

ಹೀನ್ಯೇಸಿ ಪರಿಭವಿಸಿ
ಜರಿದು ಪ್ರೋಗುವರೆನ್ನು ಕಂಡ ಜನರು;
ಎನ್ನು ಮನ ಕೆರಿದಪ್ಪು-
ದಾನು ಬಹುಜನರಿಂಗೆ ಸಮಿಸುತ್ತಿದ್ದೆ.

ಅಂದು ಕಂಡೆನು ನಾನು
ಫಿಕ್ಕುಸಂಫುವು ಬಳಿಸಿ ಬೆಂಬಿಡಿದನ—
ಮಂಗಧದ ಪುರೋತ್ತಮವ
ಪುಗುವಾ ಮಹಾವೀರ ಸಂಬಂಧನ.

ಹೆಗಲಿನಡ್ಡೆಯನಾಗ
ಕೆಳಗಿರಿಸಿ ವಂದಿಸಲು ಬಳಿಸಾರಲು
ನನ್ನದೇ ಮೇಲನನು-
ಕಂಪನದಿ ನಿಂತನಾ ಪುರುಷೋತ್ತಮ.

ವಂದನೆಗಳನು ಸಲಿಸಿ
ಗುರುಷರಣಗಳಿಗೊಂದು ಬಳಿಗೆ ನಿಂತು
ಸರ್ವಸತ್ಯಾಪ್ತೇತ್ತಮನ
ಯಾಚಿಸಿದೆನಾನಾಗ ಪ್ರವೃಜ್ಞವ.

ಕಾರುಣಿಕನವನದಕೆ
 ಸರ್ವಲೋಕಾನುಕಂಪಕನಾದ ಗುರುವು
 ‘ಬಾ ಭಿಕ್ಷು! ವೆಂದೆನ್ನ
 ನುಡಿಸಲಾಯ್ತೇ ನಗದುವೆ ‘ಉಪಸಂಪದಾ’

ಅಪ್ಪಮತ್ತನೆ ಆಗಿ
 ವಿಹರಿಸುತ್ತೆ ವನಗಳೊಳಗೇಕಾಕಿಯಾಗಿ
 ಎನಗೆ ಜಿನನುವದೇಶ-
 ಗೈದ ಗುರುವಚನಗಳ ನಡೆದಿನಾನು.

ರಾತ್ರಿಯಾಯಿತು ; ಮೊದಲ
 ಯಾಮದಲಿ ನೇನಪಾಯ್ತು ಪೂರ್ವಜಾತಿ ;
 ಮಧ್ಯಮದ ಯಾಮದಲಿ
 ಪರಿಶುದ್ಧವಾಯಿತ್ಯೇ ದಿವ್ಯಚಕ್ಷು;
 ಕಡೆಯ ಯಾಮಕೆ ಸಿದಿದು
 ಪುಡಿಯಾಯ್ತು ಕತ್ತಲೆಯ ದೊಡ್ಡ ಮೊತ್ತು.

ಅಂದು ಕತ್ತಲೆ ಕರಗಿ
 ಸೂರ್ಯನೇಇನ ಮೊದಲಿನುದಯಕಾಲದಲಿ
 ಇಂದ್ರ ಬ್ರಹ್ಮರು ಬಂದು
 ಚೊಗಸೆಗೈಗಳನೆತ್ತಿ ಪೊಡಮಟ್ಟರೆನಗೆ :

“ನಮಿಸುವೆನ್ನ ನಿನಗಿದೋ
 ಪುರುಷ ಆಜಾನೇಯ ! ಪುರುಷೋತ್ತಮಾ !
 ನಿನಾಂಸ್ರವಗಳೆಲ್ಲ
 ಹೀಳಷ್ಟೇ ! ಮಾರಿಷ ! ನಿಂದಹೀಳಾಹರ !”

ಇಂತು ದೇವರ ಸಂಪು
ಸುತ್ತಿ ಬಳಸಿದ ನನ್ನ ನೋಡಿ ಗುರುವು
, ಮುಗುಳುನಗೆಯನು ಮೆರೆದು
ನುಡಿದನಹ ! ಅಧರವಿಂತಾಗುವಂತೆ :

“ತಪದಿಂದೆ ದಮೆಯಿಂದೆ
ಬ್ರಹ್ಮಚರ್ಯವು ಮೇಣು ಸಂಯಮಗಳಿಂದೆ—
ಇವುಗಳಿಂದಲೇ ಪಾಪಿ
ಬಾರಹ್ಯಣಿ; ಬಾರಹ್ಯಣೋತ್ತಮನಿವನೆ ತಾನೆ!”

—‘ಫೀರಗಾಥಾ’ದಿಂದ

ದ ನ್ಯಾಕಾ ಗೀತೆ

ಹಗಲು ವಿಹಾರವ ಮುಗಿಸಿ ಹೊರಟು ನಾ
 ಗೃಧ್ರಕೂಟಪರ್ವತದಿಂದೆ
 ಸದಿಯ ತೀರದಲ್ಲಿ ಕಂಡೆ ಸೀರಿನಲಿ
 ಮಿಂದು ಮೇಲೆ ಬರುವಾನೆಯನು.

ಪುರುಷನಂಕುಶನ ತೆಗೆದುಕೊಂಡು ‘ಕೊಡು-
 ಪಾದ’ವೆಂದು ತಾ ಕೇಳಿದನು;
 ತನ್ನ ಪಾದವನ್ನಾನೆ ಪಸರಿಸಿತು,
 ಪುರುಷನಾನೆಯದನೇರಿದನು.

ದಮನವಾಗದುದು ದಮನವಾದುದನು
 ಮಾನವನಿಗೆ ವಶವಾದುದನು
 ಕಂಡು ವನಕೆ ನಡೆದಾಗ ಚಿತ್ತವನು
 ತಂದು ಸಮಾಧಿಗೆ ಸಿಲಿಸಿದೆನು.

—‘ಫೇರಿಗಾಥಾ’ದಿಂದ

ಪರ್ಬತಾಚಾರಾ ಗೀತೆ

ನೇಗಿಲಿನ ಬಲದಿಂದ ಹೊಲಗದ್ದೆ ಗಳನುತ್ತು
ಭೂಮಿಯಲ್ಲಿ ಬೀಜ ಬ್ರತ್ತಿ,
ಅರ್ಚನೆಸಿದ ಧನವನನುಭವಿಸುವರು; ಮಾನವರು
ಸತಿಸುತ್ತರ ಸ್ತೋತ್ರಿಸುವರು.

ನಾ ಶೀಲಸಂಪನ್ಮೈ, ಗುರುಶಾಸನವ ನಡೆಸಿ
ಸೋಮಾರಿಯಲ್ಲದವಳು,
ಬೈದ್ಧಾತ್ಯವಿಲ್ಲದವಳಾನೇಕೆ ಬಳಿಸಾರಿ
ನೇರೆನ್ನೆ ನಿವಾರಣವ!

ಕಾಲು ತೊಳೆಯುತ ಜಲದಿ ನಾ ತೊಳೆದ ಸೀರಾಗ
ಮೇಲಿಂದ ಹಳ್ಳಿಕ್ಕೆ ಬಹುದ ಕಂಡು
ನಾ ಸಮಾಧಿಯೊಳಾಗ ಚಿತ್ತವನು ನಿಲಿಸಿದೆನು
ಭದ್ರಾಶ್ವವನು ಹಿಡಿದು ಕಲಿಸುವಂತೆ

ನಾ ವಿಹಾರವನಾಗ ನಡೆದನೊಳಹೊಕ್ಕು
ಕೃಲೋಂದು ದೀಪ ಕೊಂಡು;
ಮೇಲಾವುದದನು ಮೇಣ್ಣ ಅವಲೊರ್ಕಿಸುತ್ತೆ
ಮಂಜಕದ ಮೇಲೆ ಕುಳಿತೆ.

ಆಗ ಸೂರ್ಯ ಹಿಡಿದು
ಬ್ರತ್ತಿಯನು ಕೆಳಗೆಳಿದೆನು!
ಬೆಳಕಿನದೆ ನಿವಾರಣ !
ಮನಸು ಮೋಕ್ಷವ ಪಡೆಯಿಂತು !

—‘ಫೇರಿಗಾಧಾ’ದಿಂದ

ಬುದ್ಧನ ಸೇವೆ

ಆ ಸಮಯದಲ್ಲಿ ಒಬ್ಬ ಭಿಕ್ಷುವಿಗೆ ಹೊಟ್ಟೆಯಲ್ಲಿ ಏನೋ ಮೈತ್ರೀಸೆ ವಾಗಿ ಕಾಯಿಲೆಯಾಗಿತ್ತು. ಅವನು ತನ್ನ ಮಲಮೂತ್ರಗಳಲ್ಲಿ ಬಿದ್ದು ಕೊಂಡಿದ್ದು. ಆ ಸಮಯದಲ್ಲಿ ಭಗವಂತನು ಭಿಕ್ಷುಗಳು ಮಲಗುವ ಸ್ಥಳ ಗಳಲ್ಲಿ ಸಂಚಾರಮಾಡುತ್ತೇ. ಆ ಭಿಕ್ಷುವಿನ ವಿಹಾರದ ಬಳಿಸಾರಿದನು. ಭಗವಂತನ ಹಿಂದೆ ಆಯುಷ್ಯಂತನಾದ ಆನಂದನು ಬರುತ್ತಿದ್ದನು.

ಭಗವಂತನು ಅಲ್ಲಿಗೆ ಬಂದು, ಆ ಭಿಕ್ಷುವು ತನ್ನ ಮಲಮೂತ್ರಗಳಲ್ಲಿ ಬಿದ್ದು ಮಲಗಿರುವುದನ್ನು ಕಂಡು, ಅವನ ಬಳಿ ಹೋಗಿ, “ನಿನ್ನ ಗೇನು ಕಾಯಿಲೆ, ಭಿಕ್ಷು? ” ಎಂದನು.

“ನನಗೆ ಕುಕ್ಕೆವಿಕಾರ, ಭನ್ನೇ.”

“ನಿನ್ನ ಸೇವೆಗೆ ಒಬ್ಬನಿರುವನೇ, ಭಿಕ್ಷು? ”

“ಇಲ್ಲ, ಭಗವನ್.”

“ಭಿಕ್ಷುಗಳು ಏಕೆ ನಿನ್ನನ್ನು ಸೇವಿಸುವುದಿಲ್ಲ? ”

“ನಾನು ಭಿಕ್ಷುಗಳಿಗೆ ಏನೂ ಮಾಡುತ್ತಿಲ್ಲ, ಭನ್ನೇ. ಆದುದರಿಂದ ಭಿಕ್ಷುಗಳು ನನ್ನನ್ನು ಸೇವಿಸುವುದಿಲ್ಲ.”

ಆಗ ಭಗವಂತನು “ಹೋಗು, ಆನಂದ. ನೀರು ತಾ. ಈ ಭಿಕ್ಷುವಿಗೆ ಸಾನಾಮಾಡಿಸೋಣ” ಎಂದು ಆಯುಷ್ಯಂತನಾದ ಆನಂದನಿಗೆ ಹೇಳಿದನು.

ಹಾಗೆಯೇ ಆಗಲೆಂದು ಆಯುಷ್ಯಂತ ಆನಂದನು ಭಗವಂತನ ಮಾತಿನಂತೆ ನೀರು ತಂದನು. ಆ ನೀರನ್ನು ಭಗವಂತನು ಚಿಮ್ಮುಕೆಸಿದನು. ಆನಂದನು ಮೈ ತೋಳಿದನು. ಭಗವಂತನು ತಲೆಯ ಕಡೆಯೂ ಆನಂದನು ಕಾಲಕಡೆಯೂ ಹಿಡಿದು ಮೇಲೆತ್ತಿ ಮಂಜದಲ್ಲಿ ಮಲಗಿಸಿದರು.

ಆಗ ಭಗವಂತನು, ಅದೆ ಕಾರಣವಾಗಿ, ಆ ಸಮಯದಲ್ಲಿ ಭಿಕ್ಷು ಸಂಘವನ್ನು ಬಳಿಗೆ ಕರೆದು, “ಭಿಕ್ಷುಗಳೇ! ಇಂತಹ ವಿಹಾರದಲ್ಲಿ ಹೋಗಿ ಯಾದ ಭಿಕ್ಷುವಿರುವನೇ? ” ಎಂದು ಕೇಳಿದನು.

“ ಇರುವನು, ಭಗವನ್.”

“ ಆ ಭಿಕ್ಷುವಿಗೆ ಏನು ಕಾಯಿಲೆ, ಭಿಕ್ಷುಗಳೆ? ”

“ ಭನ್ತೇ, ಆ ಆಯುಷ್ಯಂತಸಿಗೆ ಕುಕ್ಕೆವಿಕಾರದ ಕಾಯಿಲೆ.”

“ ಭಿಕ್ಷುಗಳೆ, ಅವನ ಸೇವೆಗೆ ಯಾರಾದರೂ ಇರುವರೆ? ”

“ ಇಲ್ಲ, ಭಗವನ್.”

“ ಭಿಕ್ಷುಗಳೇಕೆ ಅವನ ಸೇವೆ ಮಾಡುವುದಿಲ್ಲ? ”

“ ಭಿಕ್ಷುಗಳಿಗೆ ಆ ಭಿಕ್ಷು ಏನೂ ಮಾಡುತ್ತಿಲ್ಲ. ಆದರಿಂದ ಭಿಕ್ಷುಗಳು ಅವನ ಸೇವೆಮಾಡುವುದಿಲ್ಲ.”

“ ಭಿಕ್ಷುಗಳೇ! ನಿಮ್ಮನ್ನು ಸೇವಿಸಲು ನಿಮ್ಮ ತಾಯಿಯಿಲ್ಲ, ತಂದೆಯಿಲ್ಲ. ನೀವು ಒಬ್ಬರನೊಂದಿಬ್ಬರು ಸೇವಿಸದಿದ್ದರೆ, ಇನ್ನು ಯಾರು ನಿಮ್ಮನ್ನು ಸೇವಿಸುವರು? ಭಿಕ್ಷುಗಳೆ, ನನ್ನ ಸೇವೆಮಾಡಬೇಕೆನ್ನು ವವರು ರೋಗಿಗಳ ಸೇವೆಮಾಡಲಿ.”

—‘ವಿನಯಪಿಠಿಕೆ’ದಿಂದ

ಆರು ದಿಕ್ಕುನ ಆರ್ಥಾದನೆ

ಒಂದು ಸಲ, ಭಗವಂತನು ರಾಜಗೃಹದಲ್ಲಿ, ವೇಣುವನದ ಕಳಂಡಕ ಸಿವಾಪದಲ್ಲಿ ತಂಗಿದ್ದನು. ಆ ಸಮಯದಲ್ಲಿ, ಒಬ್ಬ ಗೃಹಪತಿಯ ಮಗನಾದ ಸ್ವಾಗಾಲಕನೆಂಬವನು ಸಕಾಲದಲ್ಲಿ ಎದ್ದು, ರಾಜಗೃಹದಿಂದ ಹೊರಟು, ಒದ್ದೆಯಾದ ಬಟ್ಟೆ ಕೂಡಲುಗಳೊಡನೆ ಪೂರ್ವ, ದಕ್ಷಿಣ, ಪಶ್ಚಿಮ, ಉತ್ತರ, ಕೆಳಗು, ಮೇಲಿನ ದಿಗ್ಭಾಗಗಳಿಗೆ ಕೈಮುಗಿದು ನಮಸ್ಕರಿಸಿದನು.

ಆಗ, ಭಗವಂತನು, ಪೂರ್ವಾಂತ್ಯ ಸಮಯದಲ್ಲಿ ಉಡುಪು ಹಾಕಿ ಕೊಂಡು, ಪಾತ್ರೀ ಚೀವರಗಳನ್ನು ತೆಗೆದುಕೊಂಡು, ಭಿಕ್ಷೆಗಾಗಿ ರಾಜಗೃಹ ವನ್ನು ಪ್ರವೇಶಿಸಿದನು. ಅಲ್ಲಿ, ಗೃಹಪತಿಪುತ್ರನಾದ ಸ್ವಾಗಾಲಕನು ಒದ್ದೆಯಾದ ಬಟ್ಟೆ ಕೂಡಲುಗಳೊಡನೆ ಆರು ದಿಗ್ಭಾಗಗಳಿಗೆ ಕೈಮುಗಿದು ನಮಸ್ಕರಿಸುವುದನ್ನು ಕಂಡನು.

ಕಂಡು, “ಇದೇಕೆ, ಗೃಹಪತಿಪುತ್ರ? ಸಕಾಲದಲ್ಲಿ ಎದ್ದು, ರಾಜಗೃಹದಿಂದ ಹೊರಟು, ಒದ್ದೆಯಾದ ಬಟ್ಟೆ ಕೂಡಲುಗಳೊಡನೆ ಹೀಗೆ ವಿವಿಧ ದಿಗ್ಭಾಗಗಳಿಗೆ ಕೈಮುಗಿದು ನಮಸ್ಕರಿಸುತ್ತಿರುವೆನೆ?” ಎಂದು ಭಗವಂತನು ಕೇಳಿದನು.

“ಭನ್ತೇ! ನನ್ನ ತಂದೆ ಸಾಯುವಾಗ ‘ದಿಕ್ಕುಗಳಿಗೆ ನಮಸ್ಕರಿಸು, ಕಂದ!’ ಎಂದು ಹೇಳಿದನು. ಆದರಿಂದ ನಾನು ತಂದೆಯ ಮಾತನ್ನು ಸತ್ಯರಿಸಿ, ಗೌರವಿಸಿ, ಮಾನಿಸಿ, ಪೂಜಿಸಿ, ಸಕಾಲದಲ್ಲಿಯೇ ಎದ್ದು ಈ ರೀತಿ ದಿಕ್ಕುಗಳಿಗೆ ನಮಸ್ಕರಿಸುತ್ತಿರುವೆನು.”

“ಗೃಹಪತಿಪುತ್ರ! ಆರ್ಯರ ವಿನಯದಲ್ಲಿ ಆರು ದಿಕ್ಕುಗಳಿಗೆ ನಮಸ್ಕರಿಸತಕ್ಕುದು ಹೀಗೆಯೇ ನಮಸ್ಕರಿಸತಕ್ಕುದು ಹೀಗಲ್ಲ.”

“ಆರ್ಯರ ವಿನಯದಲ್ಲಿ, ಆರು ದಿಕ್ಕುಗಳಿಗೆ ನಮಸ್ಕರಿಸತಕ್ಕುದು ಹೀಗೆ, ಭನ್ತೇ? ಆರು ದಿಕ್ಕುಗಳಿಗೆ ಹೀಗೆ ನಮಸ್ಕರಿಸತಕ್ಕುದೆಂಬ ಆರ್ಯರ ರೀತಿಯನ್ನು ಭಗವಂತನು ತಿಳಿಸಿದರೆ ಒಳ್ಳೆಯದು.”

“ಹಾಗಾದರೆ, ಗೃಹಪತಿಪುತ್ರ, ಕೇಳಿ. ಒಳ್ಳೆಯದಕ್ಕೆ ಮನಸ್ಸು ಕೊಡು. ಹೇಳುತ್ತೇನೆ.”

ಗೃಹಪತಿಪುತ್ರನಾದ ಸ್ವಾಲಕನು ಹಾಗೆಯೇ ಆಗಲೆಂದು ಭಗವಂತನ ಮಾತಿಗೆ ಒಸ್ಪಿದನು. ಭಗವಂತನು ಹೇಳಿದನು:

“ಗೃಹಪತಿಪುತ್ರ! ಆರ್ಯರ ಶಾವಕನು ಆರು ದಿಕ್ಕುಗಳನ್ನು ಆವರಿಸುವುದು ಹೇಗೆ? ಗೃಹಪತಿಪುತ್ರ, ಇವುಗಳನ್ನು ಆರು ದಿಕ್ಕುಗಳೆಂದು ತಿಳಿಯತಕ್ಕುದು:—ತಾಯಿತಂದೆಯರು ಪೂರ್ವದಿಕ್ಕು; ಆಚಾರ್ಯರು ದಕ್ಷಿಣದಿಕ್ಕು; ಹೆಂಡತಿಮಕ್ಕಳು ಪಶ್ಚಿಮದಿಕ್ಕು; ಸ್ನೇಹಿತರೂ ಜೀವತೆಗಾರರೂ ಉತ್ತರದಿಕ್ಕು; ದಾಸರೂ ಕೆಲಸಗಾರರೂ ಕೆಳದಿಕ್ಕು; ಶ್ರಮಣರೂ ಬಾರಹ್ಯಣರೂ ಮೇಲುದಿಕ್ಕು.

“ಗೃಹಪತಿಪುತ್ರ! ಒಂದೆ ಇವರು ನನ್ನನ್ನು ಪೋಷಿಸಿದರು, ಇಂದು ನಾನು ಇವರನ್ನು ಪೋಷಿಸುತ್ತೇನೆ; ಇವರು ಮಾಡಬೇಕಾದ ಕೆಲಸಗಳನ್ನು ನಾನು ಮಾಡುತ್ತೇನೆ; ನನ್ನ ಕುಲವಂಶಗಳನ್ನು ಮುಂದುವರಿಸುತ್ತೇನೆ; ಆಸ್ತಿಯನ್ನು ನಡೆಸುತ್ತೇನೆ; ಮತ್ತು ಕಾಲಕಾಲಕ್ಕೆ ಪಿತ್ಯಗಳಿಗೆ ದಕ್ಷಿಣೆಯನ್ನು ಒದಗಿಸುತ್ತೇನೆ;—ಎಂದು ಈ ವಾದು ರೀತಿಗಳಿಂದ, ತಾಯಿ ತಂದೆಯರು ಪೂರ್ವದಿಕ್ಕೆಂದು ಮಗನು ಅವರ ಸೇವೆಮಾಡತಕ್ಕುದು.

“ಹೀಗೆ ಮಗನಿಂದ ಪೂರ್ವದಿಕ್ಕೆಂದು ಸೇವಿಸಲ್ಪಟ್ಟ ತಾಯಿತಂದೆಯರು ವಾದು ರೀತಿಗಳಲ್ಲಿ ಅವನ ಮೇಲೆ ಅನುಕಂಪವನ್ನು ತೋರಿಸುವರು:—ಅವನನ್ನು ಪಾಪದಿಂದ ತಡೆಯುವರು; ಕಲ್ಯಾಣವನ್ನು ಬೋಧಿಸುವರು; ವಿದ್ಯೆಯಲ್ಲಿ ಶಿಕ್ಷೆ ಕೊಡಿಸುವರು; ಅನುರೂಪಳಾದ ಹೆಂಡತಿಯೊಡನೆ ಮದುವೆಮಾಡುವರು; ಸಕಾಲದಲ್ಲಿ ಕುಲದ ಆಸ್ತಿಯನ್ನು ಅವನಿಗೆ ಕೊಡುವರು.

“ಹೀಗೆ, ಅವನು ಪೂರ್ವದಿಕ್ಕುನ್ನು ಆವರಿಸುವನು. ಆ ಕಡೆಯಿಂದ ಅವನಿಗೆ ಕ್ಷೇಮ; ಭಯವಿಲ್ಲ.

“ಗೃಹಪತಿಪುತ್ರ! ಏಳುವುದರಿಂದ; ಉಪಚರಿಸುವುದರಿಂದ; ಶುಶ್ಲಾಷ್ಯಯಿಂದ; ಪಾರಿಚರ್ಯಯಿಂದ; ವಿದ್ಯೆ ಕಲಿಯುವಾಗ ಸತ್ಯರಿಸು

ವುದರಿಂದ;—ಈ ಐದು ರೀತಿಗಳಿಂದ, ಆಚಾರ್ಯರು ದಕ್ಷಿಣದಿಕ್ಕೆಂದು ಶಿಷ್ಯನು ಅವರ ಸೇವೆಮಾಡತಕ್ಕುದು.

“ಹೀಗೆ, ಶಿಷ್ಯನಿಂದ ದಕ್ಷಿಣದಿಕ್ಕೆಂದು ಸೇವಿಸಲ್ಪಟ್ಟ ಆಚಾರ್ಯರು ಐದು ರೀತಿಗಳಲ್ಲಿ ಅವನ ಮೇಲೆ ಅನುಕಂಪವನ್ನು ತೋರಿಸುವರು:— ಅವನು ಚೆನ್ನಾಗಿ ಕಲಿತುದನ್ನು ಕಲಿಸುವರು; ಅವನು ಚೆನ್ನಾಗಿ ಗ್ರಹಿಸಿ ದುದನ್ನು ಹಿಡಿಯಿಸುವರು; ಎಲ್ಲಾ ವಿದ್ಯೆಯ ವಿಷಯವನ್ನೂ ಅವನಿಗೆ ಚೆನ್ನಾಗಿ ತಿಳಿಸುವರು; ಸ್ವೇಹಿತರು, ಜೊತೆಗಾರರೊಡನೆ ಅವನನ್ನು ಕೀರ್ತಿಸುವರು; ಎಲ್ಲಕಡೆಗಳಿಂದಲೂ ಅವನನ್ನು ಕಾಪಾಡುವರು.

“ಹೀಗೆ, ಅವನು ದಕ್ಷಿಣದಿಕ್ಕೆಂದು ಆವರಿಸುವನು. ಆ ಕಡೆಯಿಂದ ಅವನಿಗೆ ಕ್ಷೇಮ; ಭಯವಿಲ್ಲ.

“ಗೃಹಪತಿಪುತ್ರ! ಸನ್ನಾಸಿಸುವುದು; ತಿರಸ್ಯಾರಿಸದಿರುವುದು; ಪತ್ನೀ ವೃತಸ್ಥನಾಗಿರುವುದು; ಮನೆಯ ಒಡಿತನವನ್ನುಒಸ್ಪಿಸುವುದು; ಅಲಂಕಾರಗಳನ್ನು ಒದಗಿಸುವುದು;—ಈ ಐದು ರೀತಿಗಳಿಂದ, ಹೆಂಡತಿಯು ಪಶ್ಚಮದಿಕ್ಕೆಂದು ಗಂಡನು ಅವಳ ಸೇವೆಮಾಡತಕ್ಕುದು.

“ಹೀಗೆ, ಗಂಡನಿಂದ ಪಶ್ಚಮದಿಕ್ಕೆಂದು ಸೇವಿಸಲ್ಪಟ್ಟ ಹೆಂಡತಿಯು ಐದು ರೀತಿಗಳಲ್ಲಿ ಅವನ ಮೇಲೆ ಅನುಕಂಪವನ್ನು ತೋರಿಸುವಳು:— ತನ್ನ ಕೆಲಸಗಳನ್ನು ಚೆನ್ನಾಗಿ ವಿಹಿತವಾಗಿ ಮಾಡುವಳು; ಪರಿಜನರನ್ನು ಚೆನ್ನಾಗಿ ಆದರಿಸುವಳು; ಪತಿವ್ರತೀಯಾಗಿರುವಳು; ಅವನು ತಂದ ವಸ್ತುಗಳನ್ನು ನೋಡಿ ಕಾಪಾಡುವಳು; ಸರ್ವಕಾರ್ಯಗಳಲ್ಲಿಯೂ ದಕ್ಷಿಳಾಗಿ ಅಲಸಿಕೆಯಿಲ್ಲದೆ ಇರುವಳು.

“ಹೀಗೆ, ಅವನು ಪಶ್ಚಮದಿಕ್ಕೆಂದು ಆವರಿಸುವನು. ಆ ಕಡೆಯಿಂದ ಅವನಿಗೆ ಕ್ಷೇಮ, ಭಯವಿಲ್ಲ.

“ಗೃಹಪತಿಪುತ್ರ! ದಾನದಿಂದ; ಪ್ರಯವಾದ ಮಾತುಗಳಿಂದ; ಮೇಲಾಗುವ ನಡತೆಯಿಂದ; ಅವರನ್ನೂ ತನ್ನಂತೆಯೇ ಕಾಣಬುದರಿಂದ; ಆದಿದ ಮಾತಿಗೆ ತಪ್ಪದಿರುವುದರಿಂದ;—ಈ ಐದು ರೀತಿಗಳಿಂದ,

ಮಿತ್ರರೂ ಜೊತೆಗಾರರೂ ಉತ್ತರದಿಕ್ಕೆಂದು ಕುಲಪುತ್ರನು ಅವರ ಸೇವೆ ಮಾಡತಕ್ಕುದು.

“ಹೀಗೆ, ಕುಲಪುತ್ರನಿಂದ ಉತ್ತರದಿಕ್ಕೆಂದು ಸೇವಿಸಲ್ಪಟ್ಟ ಮಿತ್ರರೂ ಜೊತೆಗಾರರೂ ಏದು ರೀತಿಗಳಲ್ಲಿ ಅವನ ಮೇಲೆ ಅನುಕಂಪ ವನ್ನು ತೋರಿಸುವರು:—ಪ್ರಮತ್ತನಾದಾಗ ಅವನನ್ನು ರಕ್ಷಿಸುವರು; ಪ್ರಮತ್ತನಾದಾಗ ಅವನ ಸ್ವತ್ತನ್ನು ರಕ್ಷಿಸುವರು; ಭಿತನಾದರೆ, ಅವನಿಗೆ ಆಶ್ರಯಕೊಡುವರು; ಅವನಿಗೆ ಆಪತ್ತಿ ಬಂದಾಗ ಅವನನ್ನು ಬಿಟ್ಟು ಹೊಗುವುದಿಲ್ಲ; ಅವನ ಮನೆಯವರನ್ನು ಗೌರವಿಸುವರು.

“ಹೀಗೆ, ಅವನು ಉತ್ತರದಿಕ್ಕನ್ನು ಅವರಿಸುವನು. ಆ ಕಡೆಯಿಂದ ಅವನಿಗೆ ಹೈಮು, ಭಯವಿಲ್ಲ.

“ಗೃಹಪತಿಪುತ್ರ! ಅವರವರ ಬಲಕ್ಕೆ ತಕ್ಕ ಕೆಲಸ ಕೊಡುವುದ ರಿಂದ; ಉಂಟ ಕೂಲಿಗಳನ್ನು ಕೊಡುವುದರಿಂದ; ಅವರಿಗೆ ರೋಗ ಬಂದಾಗ ಉಪಚರಿಸುವುದರಿಂದ; ತಾನು ತಿನ್ನುವ ಅಪರೂಪವಾದ ರಸ ಗಳನ್ನು ಅವರಿಗೂ ಹಂಚಿಕೊಡುವುದರಿಂದ; ಅವರಿಗೆ ಆಗಾಗ್ಗೆ ವಿರಾಮ ಬಿಟ್ಟು ಕೊಡುವುದರಿಂದ;—ಆ ಏದು ರೀತಿಗಳಿಂದ, ದಾಸರೂ ಕೆಲಸ ಗಾರರೂ ಕೆಳದಿಕ್ಕೆಂದು ಆರ್ಥಕನು (=ಸಾಧ್ಯನಿ) ಅವರ ಸೇವೆಮಾಡತಕ್ಕುದು.

“ಹೀಗೆ, ಆರ್ಥಕನಿಂದ ಕೆಳದಿಕ್ಕೆಂದು ಸೇವಿಸಲ್ಪಟ್ಟ ದಾಸರೂ ಕೆಲಸಗಾರರೂ ಏದು ರೀತಿಗಳಲ್ಲಿ ಅವನ ಮೇಲೆ ಅನುಕಂಪವನ್ನು ತೋರಿಸುವರು:—ಅವನಿಗಿಂತ ಮೊದಲು ಏಳುವರು; ಅವನು ಮಲಗಿದ ಮೇಲಿ ಮಲಗುವರು; ಅವನು ಕೊಟ್ಟಿದನ್ನು ತೆಗೆದುಕೊಳ್ಳುವರು; ತಮ್ಮ ಕೆಲಸಗಳನ್ನು ಚೆನಾಗ್ಗಿ ಮಾಡುವರು; ಅವನ ಕೇತ್ತಿ ಹೆಸರುಗಳನ್ನು ತಾವು ಹೋದ ಕಡೆಗೆಲ್ಲ ಕೊಂಡುಹೋಗುವರು.

“ಹೀಗೆ, ಅವನು ಕೆಳದಿಕ್ಕನ್ನು ಅವರಿಸುವನು. ಆ ಕಡೆಯಿಂದ ಅವನಿಗೆ ಹೈಮು, ಭಯವಿಲ್ಲ.

“ಗೃಹಪತಿಪುತ್ರ! ಮೈತ್ರಿಯಿಂದ ಕೆಲಸ ಮಾಡುವುದು; ಮೈತ್ರಿಯಿಂದ ಮಾತನಾಡುವುದು; ಮೈತ್ರಿಯಿಂದ ಮನಸ್ಸಮಾಡುವುದು; ಮನೇಯ ಬಾಗಿಲು ತೆರೆದಿರುವುದು; ಆಹಾರಾದಿಗಳನ್ನು ಒದಗಿಸುವುದು;—ಈ ಸಿದು ರೀತಿಗಳಿಂದ, ಶ್ರವಣರೂ ಬಾಹ್ಯಣರೂ ಮೇಲು ದಿಕ್ಕೆಂದು ಕುಲಪುತ್ರನು ಅವರ ಸೇವೆಮಾಡತಕ್ಕುದು.

“ಹೀಗೆ, ಕುಲಪುತ್ರನಿಂದ ಮೇಲುದಿಕ್ಕೆಂದು ಸೇವಿಸಲ್ಪಟ್ಟ ಶ್ರಮ ಓರೂ ಬಾಹ್ಯಣರೂ ಆರು ರೀತಿಗಳಲ್ಲಿ ಅವನ ಮೇಲೆ ಅನುಕಂಪವನ್ನು ತೋರಿಸುವರು:—ಅವನನ್ನು ವಾಪದಿಂದ ತಡೆಯುವರು; ಕಲ್ಯಾಣದಲ್ಲಿ ನಿಲ್ಲಿಸುವರು; ಕಲ್ಯಾಣವಾದ ಮನಸ್ಸಿನಿಂದ ಅವನಲ್ಲಿ ಅನುಕಂಪ ತೋರುವರು; ಅವನು ಹಿಂದೆ ಎಂದೂ ಕೇಳಿದುದನ್ನು ಕೇಳಿಸುವರು; ಅವನು ಕೇಳಿರುವುದನ್ನು ಪರಿಶುದ್ಧಿಗೊಳಿಸುವರು; ಸ್ವರ್ಗದ ಮಾರ್ಗವನ್ನು ತಿಳಿಯಪಡಿಸುವರು.

“ಹೀಗೆ, ಅವನು ಮೇಲುದಿಕ್ಕೆನ್ನು ಆವರಿಸುವನು. ಆ ಕಡೆಯಿಂದ ಅವನಿಗೆ ಕ್ಷೇಮ, ಭಯವಿಲ್ಲ.”

ಭಗವಂತನು ಹೀಗೆಂದನು. ಹೀಗೆನ್ನುಲು, ಗೃಹಪತಿಪುತ್ರನಾದ ಸ್ವಾಗಾಲಕನು ಭಗವಂತನನ್ನು ಕುರಿತು “ಬಲುಸೋಗಸು, ಭನ್ನೇ! ಬಲುಸೋಗಸು, ಭನ್ನೇ! ಬಿದ್ದಿದ್ದುದನ್ನು ಎತ್ತಿ ನಿಲ್ಲಿಸಿದಂತೆ, ಮುಚ್ಚಿದ್ದುದನ್ನು ಬಿಚ್ಚಿದಂತೆ, ಮೂಢನಿಗೆ ಮಾರ್ಗ ತೋರಿಕೊಟ್ಟುಂತೆ, ಕಣ್ಣಿರುವವರು ರೂಪಗಳನ್ನು ಕಾಣಲೆಂದು ಕತ್ತಲೆಯಲ್ಲಿ ತೈಲದ ದೀಪ ಹಿಡಿದಂತೆ ಭಗವಂತನು ಅನೇಕ ಪರಾಯಂಗಳಿಂದ ಧರ್ಮವನ್ನು ಪ್ರಕಾಶಗೊಳಿಸಿದನು. ನಾನು ಇಂದು ಭಗವಂತನಿಗೂ ಧರ್ಮಕ್ಕೂ ಭಿಕ್ಷುಸಂಘಕ್ಕೂ ಶರಣಾಗುವೆನು! ಇಂದಿನಿಂದ ಪಾರಾಣವಿರುವವರೆಗೂ ಶರಣಾಗತನಾದ ಉಪಾಸಕನೆಂದು ಭಗವಂತನು ನನ್ನನ್ನು ಸ್ವೀಕರಿಸಬೇಕು” ಎಂದನು.

—‘ದೀಪನಿಕಾಯ’ದಿಂದ

ತಥಾಗತ

ಜಗದ ಜೀವಿಗಳೆಲ್ಲ ಹೋಕ್ಕೆಮುಂ ಪಡೆವನಕ
ಹೋಕ್ಕೆಸಾಮಾರ್ಪಜ್ಯಾದಾನಂದಮುಂ ಬಲ್ಲದೆಯೆ
ಬಾಗಿಲೊಳು ನಿಂದಿರುವ ನಿಸಾಪಾರ್ಥ ಮೂರುತಿಯೆ
ನೀನು ಮಾಯಾವಾದಿ ವೇದಬಾಹಿರನಂತೆ!

ಜನರ ಕಷ್ಟವ ನೋಡಿ ಎಡಿಕರಿಗಿ ಕ್ಷಿಕರಿಸಿ
ಎತ್ತುಗೈಯನು ನೀಡಿ ಪಾಪಿಗಳ ಪೋರೆದವನು
ಮಕ್ಕಳಿಗೆ ಉಣಬಡಿಸಿ ಬಳಿಕುಣ್ಣಿ ಬೇಕೆಂಬ
ಜಗದ ತಂದೆಯು ನೀನು ವೇದಬಾಹಿರನಂತೆ!

ಸರಸತಿಯ ಗೋಣ್ಣಿರಿದು ವಾಕ್ಯಾರ್ಥಗಳ ಮಾಡಿ
ತಪ್ತಮುದ್ರಾಂಕಿತದಿ ಮೈಗಳಂ ಸುಟ್ಟವರು
ಹಸಿದವರ ಹೋರನೂಂಕೆ ತಾವುಂಡು ಹೋದವರು
ಲೋಕದುದಾಧಿರಕರು ಆ ವೇದದೊಳಗಂತೆ!

ಹೋಮಘಾವುದೊಳಂದು ಕುರುಡಾದ ಕುಣ್ಣಿಗಳು
ಯಜ್ಞಪಶು ರಕ್ತದಲಿ ನಾದಿದಾ ಹೃದಯಗಳು
ನೇಣು ಹುಲ್ಲೊಳ್ಳಿಳು ಬೆಳೆದ ಜಡಭರಿತ ಜೀವಿಗಳು
ನಿನ್ನ ಹೋರಗಟ್ಟುದೇನೆಲೆ ದೇವ ತಥಾಗತ?

ನೀನಿಂತು ಹೋರಿರಲು ವೇದಶಾಸ್ತ್ರಗಳೆಲ್ಲ¹
ಹುಡುಹುಡುಕಿ ಕಾಣದೆಯೆ ದುಃಖದಿಂ ಚಾಯಿಂಢನೆ!
ಹೇಳು ಹೇಳಿಲೆ ತಂದೆ, ನೀನಿಲ್ಲದೆಡೆಯಲ್ಲಿ
ಬಳಿಕ ಹುರುಳೇನುಂಟು ಕಾರುಣ್ಯಮೂರುತಿಯೆ

ನೀನಿರುವ ಎಡೆಯಲ್ಲಿ ಎನಗಿನಿತು ಎಡೆಯಿರಲಿ
ವೇದಶಾಸ್ತ್ರಗಳೆಲ್ಲ ಅವರ ಮಡಿಲೊಳಗರಲಿ
ಅವರೊಡನೆ ಯುಕ್ತಿಮುಕ್ತಿಯ ಪಡೆನ ಸುಖಿಂತ
ನಿನ್ನೊಡನೆ ವೇದಬಾಹಿರ ನರಕ ಸುಖವಯ್ಯ.

—೧೦. ಆರ್. ಶ್ರೀನಿವಾಸಮೂರ್ತಿ

ದಾರಿಂಯ ಬೇಳಕು

ನೋಡಬಾರದೆ ಅಲ್ಲಿ ಬರುತ್ತಿರುವ ಜನವ್ಯಂದ!
ಬಾಗಿ ವುಣಿಯುವರೆಲ್ಲ ನಮಿಸಿ ನಮಿಸಿ!
ನೂರಾರು ಜನರಿಂದು ಬುದ್ಧಿ ದೇವನ ನುಡಿಯ
ಚೋಧನಾಮೃತಪಾನ ಮಾಡುತ್ತಿಹರು.

ನಿಶ್ಚಯಿ ಎಲ್ಲಿ ಲ್ಲಿ ನಿಶ್ಚಲವು ಸುತ್ತೆಲ್ಲ
ಕೊಳ್ಳಲ ಗಾನದ ನೋದಲ ನಿರವತೆಯು
ನೋಡಿಮೈ ದೇವನನು ಅರೆಗಣ್ಣಿನಿಂ ಕಾಂಬ
ಅತಿಕರುಣೆಯಿಂದೊರೆನ ಒಡಲ ಒಸಗೆ

ಉಸುರಿದನು ನಾಲ್ಕು ನುಡಿ; ನಾಲ್ಕು ನುಡಿಯೊಳಗಿಷ್ಟು
ನಾಲ್ಕು ಯುಗಕೂ ಸಲುವ ಸತ್ಯವಿಷಯ;
ಸತ್ಯವೇ ಅಹಿಂಸೆಯೇ ಇಂದ್ರಿಯದ ನಿಗ್ರಹವೇ
ಜಗ ಮಾಯೆ ಎಂಬರಿನೆ ಸುಖದ ಹಾದಿ.

ನಾಲ್ಕು ನುಡಿಗಳು. ನಿಜವು. ಆಡಿದುದು ಹೆಚ್ಚಿಲ್ಲ.
ಕೇಳಿದರು ಜನರೆಲ್ಲ ಮೇಚ್ಚಿ ನಿಂತು.
ನೋಡಿ ಸವಿಯುವರೆಲ್ಲ ಮುಖಬಿಂಬದೊಳು ಕಾಂಬ
ಭಾವಣಿಕೆಯೊಳಿರುವ ಚೇನ ಸವಿಯ.

ಎದ್ದು ನಿಂತರು ಎಲ್ಲ ಶುದ್ಧ ಭಾವದಿ ನಮಿಸಿ
ಸದ್ಗುರು ರದೆ ಸರಿಸರಿದು ಸಾಗುತ್ತಿಹರು
ದೆಸೆದೆಸಿಗೆ ಒಬ್ಬೊಬ್ಬಿ ರೋಡೆದೊಡೆದು ಸಾಗುವರು
ಹೊಸತಾದ ಚೈತನ್ಯ ತುಂಬಿ ತುಳುಕೆ

ಎಲ್ಲೆಲ್ಲ ಸಾರುವರು ಬುದ್ಧ ದೇವನ ಸೂತ್ರ
ತಳಮಳಿವ ಜಗಕಿಂದು ಬೆಳೆಕು ಬಂತು.
ವನಿದುವೆ ನನ್ನ ದೊರೆ ಕಾಣದಾದನು? ಎಲ್ಲಿ?
ಕಂಡು ಕಾಣುತ್ತಲಿರಲು ಸರಿದನೇತ್ತು?

ಇನಿತೋಂದು ಶಿಷ್ಯರನು ನಡುನದಿಯ ಜಲದಲ್ಲಿ
ಕೃಯಬಟ್ಟೋಡುವುದು ಫಾತವಲ್ಲಿ ?
ತರಪೋ ವೇಳೆಲೊ ದೇವ? ಹಿಂಜರಿಯರೇನವರು?
ಗುರಿಯ ಸೇರುವ ಮುನ್ನ ತಳಮಳಸರೇನು?

ಇಲ್ಲಿಲ್ಲ, ನೀ ಹೋದರೂ ನಿನ್ನ ಜ್ಯೋತಿಮಯ
ತೇಜವದು ದಾರಿಯನು ಬೆಳಗುತ್ತಹುದು
ಎಂದು ಅಂಚದೆ ಅವರು ಸಿನ್ನ ತತ್ತ್ವವ ಸಾರಿ
ಹಿಂದೊಂದು ಅಡಿಯಿಡದೆ ಸಾಗುತ್ತಹರು

—ಶಿವರಾಮ ಕಾರಂತ.

ಅಶೋಕ

ಬುದ್ಧ ಚೀಧನೆಯದುವು ಹೋಯ್ಯು ಕಣ್ಣರೆಯಾಯ್ಯು
ಬರುವುದಿನ್ನೇನೆಂದು ಕಾಣಿ ನಾನು.
ಯಾರಿವರು ಕೂರ ಜನ ಕತ್ತಿ ಎತ್ತುತೆ ಬರುವ
ರಾರಿವರು ಅಂಥರೇ ? ಏನು ಕೆಲಸ?

ಶಾಂತಿ ತುಂಬಿದ ಮನೆಯ ಹಾಲು ಹಳಿಸಲು ಬಂದ
ಭಾರ್ಯಂತ ಜನರಿವರಾರು ? ಬೀಕದೇನು?
ಎಂಥ ಮರುಳರು ಇವರು ? ಏನು ಮತ್ತುರು ಇವರು ?
ನಿಂತ ನೆಲಕಾಗಿಯೇ ಕಾದುತಿಹರು.

ಇಲ್ಲಿಲ್ಲ ಕಾಣಿನೈ ರಕುತದಾ ಮಳೆಯಿದನು.
ಎಲ್ಲವಾಯಿತು ಹೋಮ ನೀರ ಮೇಲೆ
ಕುಂಬಾರನವನೇಇ ನರುಷ ಸಾಹಸ ಮಾಡಿ,
ಕಾಲಚಕ್ರದ ಗತಿಯ ತಿಳಿದು ತಂದ.

ದಿವ್ಯ ಶಾಂತಿಯ ಕುಂಭ ನಿಮಿಷದೊಳು ಚೂರಾಯ್ಯು
ಆಸೆಯೆಂಬುದು ತೊಳೆದು ನೀರಾದುದು.
ಯಾರಿವನು ಮತ್ತು ದೋರ ಕೂರ ಕ್ಷತ್ರಿಯನಿವನು
ಯಾರೆನಲಿ ಆಶೋಕನೆಂಬ ಹೆಸರೇ?

ಸುಳ್ಳಿದುವು ಸುಳ್ಳಿದು ಅಶೋಕ ಸರಪತಿಯಲ್ಲ
ಶೋಕಕಾರಕನಿವನು ಕಾಕುಮತಿಯು.
ಹಿಗ್ಗಿ ನಿಂತನು ನೋಡು ವೈರಿಗಳ ಸದೆಬಡಿದು.
ಹೊತ್ತು ಒಯ್ಯನೆ ನೆಲನ ಮರಣ ಬರಲು ?

ವನಿದುನೇ ಅಚ್ಚರಿಯು ಎತ್ತಿ ನಿಂತಿಹ ಕತ್ತು!
 ತತ್ತರಿಸಿ ಬಾಗಿತೆಲೆ ಸುತ್ತು ನೋಡಿ.
 ಕತ್ತಿ ಈಟಿಯ ಕಂಡು, ಕೆಡೆದ ನೆತ್ತರ ಕಂಡು,
 ಮುದುರಿ ಮಣ್ಣ ದನ್ನೆ ಅಂಧನಲ್.

“ನಿಲ್ಲಿಸಿರಿ ನಿಲ್ಲಿಸಿರಿ” ಮತ್ತನಿವನಾಳುಗಳೆ
 ತನ್ನರಿಪುದೆನ್ನನೀ ರಕ್ತಪಾತ
 ಸಾವು ಸೋಲುಗಳನ್ನು, ನೋವು ನರಭ್ರಕೆಯನ್ನು
 ಯಾವಾವ ದೇಸೆಗಸೆವ ಹಿಂಸೆಯಿಂದ.

ನಾವು ಕಾಣೆವು ಶಾಂತಿ ಮರುಳನಾಗಿದೆನ್ನೆ
 ಹಿರಿಬುಧ್ನನಾಡಿ ಪೋದನು ಮರಿತು ನಿಂದೆ.
 ಬಾಡಿದನು, ಬಗ್ಗಿ ದನು, ಧರೆಗೆ ಕಾಲೂರಿದನು,
 ಮೇಲು ಮುಖವನು ಮಾಡಿ ಬೇಡುತ್ತಿಹನು.

ಪಾವನಾತ್ಮಕ ಬುಧ್ನ ನೀನೆ ಕಾಯಲು ಬೇಕು
 ನಿನ್ನ ಒಸಗೆಯ ಬೆಳಕೆ ಎನಗೆ ಬೆಳಕು.
 ನಿನ್ನ ತತ್ವವದಿನ್ನು ಜೀವನಕೆ ಸರ್ವಸ್ವ
 ನಿನ್ನ ಸೇವೆಯೆ ಎನ್ನ ರಾಜಧರ್ಮ.

ಎಂದು ನುಡಿಯುತೆ ದೊರೆಯು ತಾನಲ್ಲಿ ಪೋದನ್ನೆ.
 ಅದು ಯಾರು ಬಂದವರು ಹೇಳಿರ್ದೀರು?
 ರಾಜದೂತರು ಇವರು ಏನು ಓದುತ್ತಿಹರು
 ನಾಲ್ಕು ದೇಸೆಗಳ ಕೂಗಿ ಸಾಗುತ್ತಿಹರು?

ನಿಜವಿಹಂದು ಇವರೆಲ್ಲ ಅಶೋಕನಾಳುಗಳೇ;
 ಬುಧ್ನ ಸಂದೇಶವನು ಸಾರುತ್ತಿಹರು. . . .

— ಶಿವರಾಮ ಕಾರಂತ

ಅಶೋಕ ವಾಣಿ

ಧರ್ಮ ಒಳ್ಳೆಯದು.

ಧರ್ಮವೇಂದರೆ ಯಾವುದು? ಅಲ್ಲ ಆಸ್ರವ, ಬಹು ಕಲ್ಯಾಣ, ದಯೆ, ದಾನ, ಸತ್ಯ ಮತ್ತು ಶಾಚ—ಇದು ಧರ್ಮ.

ದಯೆ, ದಾನ, ಸತ್ಯ, ಶಾಚ, ಮಾರ್ಗವ, ಸಾಧುತ್ವಗಳು ಲೋಕ ದಲ್ಲಿ ಪ್ರದಿಷ್ಟಿಯಾಗುವುದು ಧರ್ಮಕಾರ್ಯ, ಧರ್ಮಾಚರಣೆ.

ಶೀಲವಿಲ್ಲದವನಿಗೆ ಧರ್ಮಾಚರಣೆ ಆಗುವುದಿಲ್ಲ.

* * * *

ಕಲ್ಯಾಣ ಮಾಡುವುದು ಕಷ್ಟ. ಕಲ್ಯಾಣವನ್ನು ಮೊದಲುಮಾಡಿ ದವನು ಮಾಡಲು ಕಷ್ಟ, ನಾಡುದನ್ನು ಮಾಡುವನು....ಇದರಲ್ಲಿ ಒಂದು ಜೂರನ್ನಾದರೂ ಮೀರೆತವನು ಕೆಟ್ಟಿ ಕೆಲಸ ಮಾಡುವನು. ಪಾಪ ಮಾಡುವುದು ಸುಲಭ. ಪಾಪವೆಂಬುದು ಸುಲಭನಾಗಿ ಹೆಚ್ಚಿಯಿಡುತ್ತದೆ.

‘ಈ ಕಲ್ಯಾಣ ನನ್ನಿಂದ ಆಯಿತು’ ಎಂದು ಜನ ತಾವು ಮಾಡಿದ ಕಲ್ಯಾಣವನ್ನೇ ನೋಡುವರು. ‘ಈ ಪಾಪ ನನ್ನಿಂದ ಆಯಿತು. ಇದಕ್ಕೇ ಆಸ್ರವವೇಂದು ಹೆಸರು’ ಎಂದು ಪಾಪವನ್ನು ನೋಡುವುದಿಲ್ಲ. ಇದನ್ನು ಕಾಣುವುದು ಕಷ್ಟ, ದಿಟ್ಟ. ಆದರೆ, ‘ಚಂಡತ್ವ, ನಿಪ್ಪರತೆ, ಕೌರಿಧ, ಮಾನ, ಈಷ್ಟೇ ಎಂಬ ಇವಕ್ಕೆ ಆಸ್ರವಗಾಮಿಸಿಯೆಂದು ಹೆಸರು. ಈ ಕೊಳೆಗಳಿಂದ ನನ್ನನ್ನು ನಾನು ಕೆಡಿಸಿಕೊಳ್ಳುವುದು ಬೇಡ’ ಎಂದು ಅದನ್ನು ಕಾಣಲೇಬೇಕು. ‘ಇದು ನನ್ನ ಇಹಕ್ಕೆ, ಇದು ನನ್ನ ಪರಕ್ಕೆ’ ಎಂದು ಇದನ್ನು ಚೆನ್ನಾಗಿ ಕಾಣಬೇಕು.

* * * *

ತಾಯಿತಂದೆಯ ಶುಶ್ರಾವೆ ಒಳ್ಳೆಯದು. ಮಿಶ್ರರು, ಪರಿಚಿತರು, ಜಾಳಿಗಳು, ಬಾಹ್ಯಣರು, ಶ್ರವಣರು—ಇವರಿಗೆ ದಾನ ಒಳ್ಳೆಯದು. ಪಾಣಿಗಳನ್ನು ಕೊಲ್ಲಿದಿರುವುದು ಒಳ್ಳೆಯದು. ಕೊಂಚ ವೆಚ್ಚಮಾಡುವುದೂ ಕೊಂಚ ಕೊಡಿಡುವುದೂ ಒಳ್ಳೆಯದು.

ತಾಯಿತಂದೆಯನ್ನೂ ದೊಡ್ಡವರನ್ನೂ ಶುಶ್ಲಾಷ್ಟಿಸತಕ್ಕದ್ದು. ಪ್ರಾಣಿಗಳನ್ನು ಕಾಪಾಡತಕ್ಕದ್ದು. ಸತ್ಯ ಹೇಳತಕ್ಕದ್ದು. ಈ ಧರ್ಮ ಗುಣಗಳನ್ನು ಬೆಳೆಸತಕ್ಕದ್ದು. ಇದರಂತೆಯೇ ಶಿವ್ಯರು ಆಚಾರ್ಯರನ್ನು ಗೌರವಿಸತಕ್ಕದ್ದು. ಜಾಳ್ತಿಗಳಲ್ಲಿ ತಕ್ಕ ರೀತಿಯಿಂದ ನಡೆಯತಕ್ಕದ್ದು. ಇದು ಬಹುಕಾಲದಿಂದ ಸಹಜವಾಡುದು. ಇದರಿಂದ ದೀಪಾರ್ಥಯುಷ್ಣ. ಹೀಗೆ ಮಾಡತಕ್ಕುದು.

ದಾಸರಲ್ಲೂ ಭೃತ್ಯರಲ್ಲೂ ಸರಿಯಾಗಿ ನಡೆದುಕೊಳ್ಳುವುದು ಒಳ್ಳೆಯದು. ತಾಯಿತಂದೆಯ ಶುಶ್ಲಾಷ್ಟಿ ಒಳ್ಳೆಯದು. ಮಿತ್ರ, ಸಹವಾಸಿ, ಜಾಳ್ತಿ, ಬ್ರಾಹ್ಮಣ, ಶ್ರವಣ—ಇವರಿಗೆ ದಾನವಾಡುವುದು ಒಳ್ಳೆಯದು. ಪ್ರಾಣಿಗಳನ್ನು ಕೊಲ್ಲಿದಿರುವುದು ಒಳ್ಳೆಯದು.

ಇದನ್ನು ಕುರಿತು ತಂದೆಯಾಗಲಿ ಮಗನಾಗಲಿ ಭಾರತ್ಯವಾಗಲಿ ಮಿತ್ರ ಸಹವಾಸಿ ಜಾಳ್ತಿಗಳಾಗಲಿ, ಅಕ್ಷಪಕ್ಷದವರು ಕೂಡ ‘ಇದು ಒಳ್ಳೆಯದು, ಇದು ಕರ್ತವ್ಯ’ ಎಂದು ಹೇಳತಕ್ಕುದು.

ಹೀಗೆ ಮಾಡಿದರೆ, ಆ ಧರ್ಮದಾನದಿಂದ ಇಹದಲ್ಲಿ ಆರಾಧಿತ ನಾಗುವನು, ಪರದಲ್ಲಿ ಅನಂತ ಪುಣ್ಯವಾಗುವುದು.

ಧರ್ಮದಾನದಂತಹ ದಾನವಾಗಲಿ, ಧರ್ಮಸಹವಾಸದಂತಹ ದಾಗಲಿ, ಧರ್ಮಸಂವಿಭಾಗದಂತಹದಾಗಲಿ, ಧರ್ಮಸಂಬಂಧದಂತಹ ದಾಗಲಿ ಬೇರೆ ಇಲ್ಲ.

ಅಗಾಧವಾದ ಧರ್ಮಕಾಮತೆ, ಅಗಾಧವಾದ ಪರೀಕ್ಷೆ, ಅಗಾಧ ವಾದ ಶುಶ್ಲಾಷ್ಟಿ, ಅಗಾಧವಾದ ಭಯ ಮತ್ತು ಅಗಾಧವಾದ ಉತ್ಸಾಹ ಗಳಿಂದಲ್ಲಿದೆ ಇಹಸರಗಳನ್ನು ಪಡೆಯುವುದು ಕಷ್ಟ.

*

*

*

*

ಕಾಯಿಲೆಯಾದಾಗ, ಮದುವೆಗಳಾದಾಗ, ಮಗು ಹುಟ್ಟಿದಾಗ ಮತ್ತು ಪಯಣ ಹೊರಟಾಗ ಜನರು ವಿವಿಧ ಮಂಗಲಗಳನ್ನು ಮಾಡುತ್ತಿರುವರು.

ಮಂಗಲಗಳು ಮಾಡತಕ್ಕೂ ನೇ. ಆದರೆ ಇಂತಹ ಮಂಗಲಗಳಿಂದ ಫಲ ಅಲ್ಲ. ಈ ಮಂಗಲದಿಂದ, ಧರ್ಮಮಂಗಲದಿಂದ ಫಲ ಹೆಚ್ಚು.

ದಾಸರಲ್ಲಿ ಭೃತ್ಯರಲ್ಲಿ ಚೆನ್ನಾಗಿ ನಡೆದುಕೊಳ್ಳುವುದೂ ಗುರುಗಳನ್ನು ಗೌರವಿಸುವುದೂ ಒಳ್ಳೆಯದು. ವಾರ್ಣಿಗಳಲ್ಲಿ ಸಂಯನು ಒಳ್ಳೆಯದು. ಬಾರಹ್ಯಣರಿಗೆ ಶ್ರಮಣರಿಗೆ ದಾನ ಒಳ್ಳೆಯದು. ಇವುಗಳಿಗೂ ಇಂತಹ ಬೇರೆಯವಕ್ಕೂ ಧರ್ಮಮಂಗಲಗಳೆಂದು ಹೆಸರು.

ಆದ್ದರಿಂದ ತಂದೆಯಾಗಲಿ ಮಗನಾಗಲಿ, ಭೃತ್ಯವಾಗಲಿ, ಸ್ವಾಮಿಯಾಗಲಿ ‘ಇದು ಒಳ್ಳೆಯದು. ಗುರಿ ಕ್ಷೇಗೂಡುವ ತನಕ ಇದು ಮಾಡತಕ್ಕೂದು’ ಎಂದು ಹೇಳುವುದು ತಕ್ಕದ್ದು.

ದಾನ ಒಳ್ಳೆಯದೆಂದೂ ಹೇಳಲಾಗಿದೆ. ಆದರೆ ಧರ್ಮದಾನದಂತಹ ದಾನವಿಲ್ಲ, ಧರ್ಮಾನುಗ್ರಹದಂತಹ ಆನುಗ್ರಹವಿಲ್ಲ. ಆದ್ದರಿಂದ ಮಿತ್ರನಾಗಲಿ, ಸುಹೃದಯನಾಗಲಿ, ಜ್ಞಾತಿಯಾಗಲಿ, ಸಹಾಯಕನಾಗಲಿ, ಆಯಾ ಪ್ರಕರಣದಲ್ಲಿ ‘ಇದು ಮಾಡತಕ್ಕೂದು—ಇದು ಒಳ್ಳೆಯದು. ಇದರಿಂದ ಸ್ವರ್ಗ ಹೊಂದಬಹುದು’ ಎಂದು ತಿಳಿಯಹೇಳಬೇಕು. ಈ ಸ್ವರ್ಗ ಪಡೆಯುವುದಕ್ಕಿಂತ ಹೆಚ್ಚಿನ ಕರ್ತವ್ಯ ಯಾವುದು?

ಇತರ ಮಂಗಲಗಳ ಫಲ ಸಂಶಯ: ತನ್ನ ಗುರಿಯನ್ನು ಪಡೆಯುಬಹುದು, ಅಥವಾ ಇಲ್ಲ. ಅವು ಇಹಲೋಕದವು ಮಾತ್ರ. ಆದರೆ ಈ ಧರ್ಮಮಂಗಲವು ಆಕಾಲಿಕವಾದುದು. ಇಲ್ಲಿ ಗುರಿಯನ್ನು ಪಡೆಯುದಿದ್ದರೂ ಪರದಲ್ಲಿ ಅನಂತ ಪುಣ್ಯ ಜನಿಸುವುದು. ಇಲ್ಲಿ ಗುರಿಯನ್ನು ಪಡೆದರು ಕೂಡ, ಎರಡು ಲಾಭ ಆಗುವುದು: ಆ ಧರ್ಮಮಂಗಲದಿಂದ ಇಲ್ಲಿ ಗುರಿ ಲಭಿಸುವುದು, ಪರದಲ್ಲಿ ಅನಂತ ಪುಣ್ಯ ಜನಿಸುವುದು.

ಕ್ಷೇತ್ರಕನಾದವನಿಗೆ ಕೂಡ ಪರಾಕ್ರಮದಿಂದ ವಿಪುಲವಾದ ಸ್ವರ್ಗವನ್ನು ಪಡೆಯುವುದು ಶಕ್ಯ.

*

*

*

*

ದೇವಾನಾಂಪ್ರಿಯ ಸ್ತ್ರಿಯದಶೀ ರಾಜನು ಎಲ್ಲ ಮತದವರನ್ನೂ ಸನ್ಯಾಸಿಗಳನ್ನೂ ಗೃಹಸ್ಥರನ್ನೂ ಪೂಜಿಸುವನು. ದಾನಗಳಿಂದಲೂ ವಿವಿಧ ಪೂಜೆಗಳಿಂದಲೂ ಅವರನ್ನು ಪೂಜಿಸುವನು.

ಆದರೆ ಸರ್ವಮತಗಳ ಸಾರವ್ಯಾಧಿಯನ್ನು ಹೇಗೋ ಹಾಗೆ ಆ ದಾನವನ್ನಾಗಲಿ ಪೂಜೆಯನ್ನಾಗಲಿ ದೇವಾನಾಂಪ್ರಿಯನು ಎಣಿಸುವುದಿಲ್ಲ.

ಸಾರವ್ಯಾಧಿ ಬಹುವಿಧಿಗಳಲ್ಲಿ ಆಗಬಹುದು.

ಅದಕ್ಕೆ ಮೂಲ ವಚನಗುಸ್ತಿ: ಎಂದರೆ, ತನ್ನ ಮತದ ಪೂಜೆಯಾಗಲಿ ಪರಮತದ ನಿಂದೆಯಾಗಲಿ ಪ್ರಕರಣದಲ್ಲಿಯಲ್ಲದೆ ಆಗದು. ಆಯಾ ಪ್ರಕರಣದಲ್ಲಿ ಕೂಡ ಲಘುವಾಗಿರಬೇಕು. ಆಯಾ ಪ್ರಕರಣಗಳಲ್ಲಿ ಪರಮತಗಳನ್ನು ಪೂಜಿಸಲೇಬೇಕು.

ಹೀಗೆ ಮಾಡಿದರೆ ತನ್ನ ಮತ ಬೆಳಿಯುವುದು, ಪರಮತಕ್ಕೆ ಉಪಕಾರವಾಗುವುದು. ಇದರಿಂದ ಬೇರೆ ಮಾಡಿದರೆ ತನ್ನ ಮತ ಕತ್ತರಿಸಿಹೋಗುವುದು, ಪರಮತಕ್ಕೆ ಆಪಕಾರವಾಗುವುದು.

ಯಾವನು ಕೇವಲ ತನ್ನ ಮತದಲ್ಲಿ ಭಕ್ತಿಯಿಂದ, ತನ್ನ ಮತವನ್ನು ಬೆಳಗುತ್ತೇನೆಂದು, ತನ್ನ ಮತವನ್ನು ಪೂಜಿಸಿ ಪರಮತವನ್ನು ನಿಂದಿಸುವನೋ—ಅವನು ಹಾಗೆ ಮಾಡಿದರೆ, ಅವನು ತನ್ನ ಮತಕ್ಕೇ ಬಹು ಹೆಚ್ಚು ಫೋಸಿಮಾಡುವನು.

ಆದ್ದರಿಂದ ಸಮವಾಯವೇ ಒಳ್ಳಿಯದು—ಎಂದರೆ, ಒಬ್ಬರು ಇನ್ನೊಬ್ಬರ ಧರ್ಮವನ್ನು ಕೇಳಬೇಕು, ಶುಶೂಷೆ ಮಾಡಬೇಕು. ಇದೇ, ಎಲ್ಲ ಮತದವರೂ ಬಹುಶುತರಾಗಲಿ, ಕಲ್ಯಾಣಗಾಮಿಗಳಾಗಲಿ ಎಂಬುದೇ—ದೇವಾನಾಂಪ್ರಿಯನ ಇಚ್ಛೆ.

ಆದುದರಿಂದ ತಮ್ಮತಮ್ಮದರಲ್ಲಿ ಪ್ರಸನ್ನರಾದವರಿಗೆ ‘ಎಲಾ ಮತಗಳ ಸಾರವ್ಯಾಧಿಯನ್ನು ಹೇಗೋ ಹಾಗೆ ದಾನವನ್ನಾಗಲಿ ಪೂಜೆಯನ್ನಾಗಲಿ ದೇವಾನಾಂಪ್ರಿಯನು ಎಣಿಸುವುದಿಲ್ಲ’ ಎಂದು ಹೇಳತಕ್ಕುದು.

ಇದು ಅದರ ಫಲ: ತನ್ನ ಮತ ಬೆಳೆಯುವುದು, ಧರ್ಮ ಬೆಳಗುವುದು.

ಶೋರ್ಕದ ಹಿತಸುಖಗಳಿಗಾಗಿ ಈ ಧರ್ಮಲಿಪಿಯನ್ನು ಬರೆಸಲಾಯಿತು.

ಶೋರ್ಕಹಿತಕ್ಕಿಂತ ಹೆಚ್ಚಿನ ಕೆಲಸವಿಲ್ಲ. ಅಗಾಧವಾದ ಪರಾಕ್ರಮ ದಿಂದಲ್ಲಿದೆ ಇದನ್ನು ಮಾಡುವುದು ಕಷ್ಟ.

ಇದರಲ್ಲಿ ಕೆಲವನ್ನು ಅವುಗಳ ಮಾಥುರ್ಯಕ್ಕಾಗಿ, ಜನರು ಅದರಂತೆ ನಡೆಯಲೆಂದು, ಪುನಃ ಪುನಃ ಹೇಳಲಾಗಿದೆ.

— ಅಶೋರ್ಕನ ಶಾಸನಗಳಿಂದ

ಆ-ಮೃತ

ಎಲ್ಲೆ ಲ್ಲಿ ತಮ್ಮ ಬಂತು ನಿಶ್ಚಯದ್ವ ಮುರಿಯಿತ್ತೇ
ಎಲ್ಲೆ ಲ್ಲಿ ಭೀಕರದ ಕೂಗೆ ಕೂಗು
ಬುದ್ಧಿ ಭಿಕ್ಷುಗಳಿಲ್ಲ, ಬದ್ಧ ಜೀವರು ಎಲ್ಲ
ಬಿದ್ಧರುಳುತ್ತಿಹುವಯ್ಯ ಜೀವಗಣವು

ದಾರಿದ್ರ್ಯ ಹಿಂಸೆಗಳು ಕೆವಿಯೊಡಿನ ಕೂಗುಗಳು
ಯಾವಾವ ಎಡಗೆಡಿಗು ಕೇಳುತ್ತಿಹುವು
ಕಾಮಿನಿಗೆ ಕಾಂಚನಕೆ ಹಾಳು ಬಿದ್ದಿಹ ಸೆಲಕೆ
ತಾ ಮೇಲೆ ತಾ ಮೇಲೆ ಓಡುತ್ತಿಹರು

ಹಂಚಿ ತಿನ್ನುವ ಬುದಲು ಹರಿದು ತಿಂಬರು ಎಲ್ಲ
ಸಂತಸದ ಉದ್ಯಾನ ಚಾಡಿ ಬಿತ್ತು
ಮನೆಯೆಲ್ಲ ಮುರಿದುರಿದು ಮನಸಣವಾಯಿತು ದೇನ,
ಮನವೆಲ್ಲ ಮುದುಡಿ ಬರಿ ಮಣಿ ಆಯ್ತು

ಇದು ಏನು ಕಾಲನಾ ಕುಟೀಲ ಮಾಟದ ಆಟ
ಕೇಳಿಸದೆ ನಿಗಿದರ ಫೋರ ನಾದ?"
ಎಲ್ಲಿ ಸೋಡಿದರಲ್ಲಿ ಎಲುಬು ಮಾಂಸದ ರಾಶಿ
ಎಲ್ಲಿ ಸೋಡಿದರಲ್ಲಿ ಕರಿಣ ಫಾಸಿ.

ಕಾಣೆಸಿದ ಕಾಣೆಸಿದ ಹರಿಸಬೇಡೆಲೊ ಎನ್ನ
ಸುಖಿದ ಕನಸೆನು ಇಂತು ಜೀನ ಕೆಡಿಸಿ.
ಯಾರ ಕಳುಹಿದೆಯಪ್ಪ? ಹೆಚ್ಚಿಯಿಡುತ್ತಲಿ ಬರುವ.
ಮಾರಿತಾಯಿಗೆ ಇವನು ಬಂದ ಬಲಿಯೆ?

ಬಾಡಿ ಬಳಲಿದ ಕಾಯ, ತೀರ ಬಗ್ಗುವ ದೇಹ,
ಸಾವಿನಾ ಗೆಳೆಯನಿವನೇಕೆ ಬಂದ?
ಅಂಜಕೆಯ ತೊರದೆಯೆ ಜಂಚಲನದಾಗದೆಯೆ
ಹಿಂದಿನ್ನು ನೋಡದೆಯೆ ಹೋಗುತ್ತಿಹನು

ಅಲ್ಲಿ ನಿಂತನು ನೋಡು ನಡು ಕದನ ಭೂಮಿಯಲ್ಲಿ
ಮೊರೆಮೊರೆದು ಬರುತಲಿದೆ ಆರ್ಥನಾದ
ಕೇಳುತ್ತಿಹನೆಲ್ಲವನು ನೋಡುತ್ತಿಹನೆಲ್ಲವನು
ಕರುಣೆಯಿಂ ಸವರುವನು ಬಿಡ್ಡ ಜನರ

ಗಗನಮಂಡಲ ಕಂಡು ಕುಳಿತುಬಿಟ್ಟುನು ನೋಡು
ಕೆನ್ನೀರ ತೊಳೆಯುವನು ಕಣ್ಣ ಹನಿಗೆ
ಹೇಡಿಯಿವನಿಹನ್ನೇಯ ಅಳುಬುರುಕನಿವನ್ನೇಯ
ಅತ್ತುವರಿನೇನಾಯ್ತು ಸತ್ತು ಜನಕೆ?

ಅತ್ತು ಬಾಡಿದ ಕಣ್ಣ ಬಾಗಿ ಬಗ್ಗಿಹ ಬೆನ್ನು
ಎತ್ತುಣೆಂ ತಂದಿತು ಶಾಂತಹೊನ್ನು?
ಎಸಿವನು ತವಸಿಯೆ? ಎದ್ದು ನಿಂತನು ತಿರುಗಿ
ಮೊದ್ದು ತನವಿಷ್ಟಲ್ಲ ಧೀರ ವೀರ.

ಒಡಕು ಕಾಯದ ಹಿಂದೆ ಅಂಚಲ ಧೈರ್ಯದ ರಾಶಿ!
ಕಣ್ಣೀರ ಹನಿ ಹಿಂದೆ ಅಭಯವಾಣಿ!
ಕಂಪಿಸುವ ತುಟಿಯಿಂದ ಸಂದೇಶವೇನೊರೆವ ?
ಬಾಯಾರಲಿದು ಒಂದು ಚೋಳಗೆಲಸ.

ಮನ್ಮಹಿ ಸಿಡಿಗುಂಡು ಗುಡುಗಿನ ಮೊಳಗಿನಿಂದೆದ್ದು
ಒಡಲ ಬುಗ್ಗೆ ಯನ್ನೊಡೆದು ಬರುವ ದಸಿಯ
ಜಡವುತ್ತಿಗೇ ಇನಕೆ ಕೇಳಿಸುವ ಬಗೆಯೆಂತು ?
ಕೇಳಿದರು ಮತ್ತುವರು ತಡೆವುದೆಂತು ?

ಎನಿದುನೆ ವೈಚಿತ್ರ್ಯವೊಂದೊಂದೆ ಕಾಣುತ್ತಿದೆ !
ಮಾನವನ ಮರಿಯವನು ಜ್ಞಾನಿಯೇನು !
ಎಲ್ಲವದು ತಾನೀಗ ನಿಶ್ಚಯಾಗೊಳ್ಳುತ್ತಿದೆ
ಎಲ್ಲೆಲ್ಲ ಲಾಲಿಸುವ ಹಿರಿಯ ಆಸೆ

ಬಳಲಿ ಕಂಗೆಟ್ಟಿರುವ ಬಡಿದು ಕಡು ಕೆಟ್ಟಿರುವ
ಜಗಕೆ ನಿನ್ನಾಳದನ್ಯ ಗತಿಯದಲ್ಲಿ ?
ಎನೆಂದರಲ್ಲಿಗ ಗಾಂಧಿಯೆಂದೊರೆದರೆ
'ಸರ್ವವು ಅಹಿಂಸೆ' ಗಳ ತಾತನಿವನೆ.

ನಾನೆಂಬೆ ನಾನೆಂಬೆ ಗಾಂಧಿಯವನಲ್ಲಿ
ಈ ತತ್ತ್ವ ಹೋಸದಲ್ಲಿ, ಬಲ್ಲೆ ನದನು.
ಈ ಬೀಜವನು ಚಿತ್ತ ನೀರೆರೆದು ಹೋಗಿಹನು
ಕಾಲಿಹರಿಯ ಹಿಂದೆ ಬುಧ್ದ ದೇವ.

ಮನ್ಮತು ದುನೆ ಚಿಗುತುದನು ಕಣ್ಣಿರೆ ಕಂಡಿಹೆನು
ಮನ್ಮತ್ತಿ ತಳೆದಿಹ ಕಾಯ ಹಣ್ಣಿ ಕಂಡೆ
ಸುತ್ತಲಿನ ಜಗತ್ತಿದ್ದ ಹಸಿವು ಹಿಂಗಿತು ಕಂಡೆ
ತುತ್ತಾಯಿತೇನದುನೆ ಕಾಲಗತಿಗೆ ?

ಅದಕಾಗಿ ಜನರಿಂದು ಹಸಿದು ಹಿಂಗಿರಬೇಕು
ಅದುವೆ ಮರವನು ತಿರುಗಿ ಬೆಳೆಸಲೆಷಣಿ
ನೆತ್ತೆ ರಿನ ರಣಭಾವಿಯೊಳು ಹುದುಕಿ ಕಂಡನ್ನೇ
ಬಿತ್ತೊಂದ ಗಳಿಸಿದನು ಗಾಂಧಿಯಿವನು

ಕಣ್ಣೀರನೆರೆಯುತ್ತೆ ಬಿತ್ತಿದನು ಬೀಜವನು
ಚಿಗುರುತಿದೆ ಚಿಗುರುತಿದೆ ಗಿಡವು ತಿರುಗಿ
ನಿಶ್ಚಯವು ನಿಶ್ಚಯವು ಹೊಸತು ಅಲ್ಲವು ಇದುವು
ಅತ್ಯೊಂದು ದಿನ ಹೊರಟ ಬೋಧ್ಯ ಯಾತ್ರೆ

—ಶಿವರಾಮ ಶಾರಂತ

ಮಹಾತ್ಮರ ಉಪನಾಸ

[ರಕ್ತಾತ್ಮಕ ಸಂಬಂಧ ಭಾದ್ರಪದ ಬಾಜ (೧೦-೯-೧೯೭೪)ಯಿಂದ ಆಶ್ರೀಜ ಶುಗಿ (೮-೧೦-೨೫)ಯ ವರೆಗೆ ಮಹಾತ್ಮಾ ಗಾಂಧಿಯವರು ಧಿಲ್ಲಿಯಲ್ಲಿ ಮಾಡಿದ ಅಗಿನಿಂದ ಉಪನಾಸ]

ಮಂಜಿನೇಕಾಂತದಲ್ಲಿ ಶ್ರೀಹರಿಯ ಹಂಬಲಿಸಿ,

ಹೃದಯ ಕ್ಷುಧೀಯನ್ನಾಡುತ್ತೊಡಲ ಹಸಿವಿಂದಂ,

ಮನದ ರಂಭೀಯ ಗೆದ್ದು ಶುಕನಾತನನ್ನೊಲಿಸಿ

ಭಕ್ತಿಗಂಗೆಯ ಭಾರತದ ತ್ವಷೆಗೆ ತಂದಂ

ಉರುವೇಲೆಯರಳಿಯಡಿಯಲಿ ಚಿರಂ ಹಸಿದರೆದು,

ಮಾರನಂ ಮುರಿದು ಸಂಬುದ್ಧನೇಮಂಗಗ್.

ನಿಬ್ಜಾಣನೋಂದೆ, ತತ್ತ್ವಿಯರಣ್ಯಮಂ ತರಿದು,

ತೋರ್ದರ್ಥನರಿಯಟ್ಟಂಗಿಕದ ಧಮ್ಮಮಗ್.

ಕಟ್ಟಿಳೆಯ ಕುರುಡಿನಲಿ ಚಿಳಕಿನೊಡಿಯನ ಸೋಸು

ವೇಮ್ಮೆದೆಯ ಪರೆಯ ಹರೆದೆಮ್ಮೊಳಗೆ ನಿಸದಂ

ನೇಲಸಿರುವ ಸಾಪ್ರಾಜ್ಯನೇಮಗೆ ತೋರಿಸಿ ಯೇಸು

ಯೋರ್ದನಿನ ಬನದಿ ನಲವತ್ತು ದಿನ ಹಸಿದಂ.

ಅರಬರೆದೆಯರಬಿಂದ ನೋಂದು, ನವಜೀವನವ

ನುವವಾಸದಿಂದರಸಿ ಹಿರೆಯ ಕಂದರಿಯಿಂ

ದೇವರಲ್ಲದೆ ದೇವರಿಲ್ಲೆಮ್ಮೆ ಕಾವನವ

ನೆಂಬ ಸತ್ಯದಿ ಕಂಡನದನರಬರೆಯಿಂ

ಗುರುವೆ ಇಪ್ಪತ್ತೊಂದು ದಿನದುಪೋಷ್ಯವ ಸೋಂತು

ಧಿಲ್ಲಿಯಿಂ ನಿಈ ಜೆಲ್ಲಿದೀ ಪ್ರೇಮ ಬೀಜಂ

ಭಾರತದ ಭಾಗ್ಯಲತೆಯಾಗಿ ಮಡಲಿಡದೆಂತು?

ಚಿಳಸದೆಂತಮರ ಸಾದರುವಿದು ಸಾಜಂ?

— ಸೋನಿಂದ ಪ್ರೇ.

ಬುದ್ಧನ ಚಾಲ್ಯ

ದೇವದತ್ತ—ನಂದ, ತೊಟ್ಟೆ ಬಾಣವನ್ನು ಹಿಂದಿರುಗಿಸುವುದು ನನಗೇನೋ ಏರೋಚಿತವಾಗಿ ತೋರುವುದಿಲ್ಲ.

ನಂದ—ನೀನಾವಾಗಲು ಸಿದ್ಧಾರ್ಥಕುಮಾರನಲ್ಲಿ ತಪ್ಪುಗಳನ್ನೇ ಹುಡುಕುವೆ. ಜಿಂಕೆಯ ಮರಿಯು ಓಡಲಾರದೆ ಹಿಂದೆ ನಿಂತಿತು. ಆಗ ಅದರ ತಾಯಿಯು ಮರಿಗೆ ಅಡ್ಡವಾಗಿ ಒಂದು ಕಾಶರದ್ದಪ್ಪೆಯಿಂದ ನಮ್ಮನ್ನೇ ನೋಡುತ್ತಿತ್ತು. ದಯಾರ್ಥಕ್ಕೆ ದಯನಾದ ಸಿದ್ಧಾರ್ಥನು ನಿಟ್ಟುಸುರಿಟ್ಟು ಹೆದೆಯೇರಿಸಿದ ಬಿಲ್ಲನ್ನು ಕೆಳಗಿಳಿಸಿ ಅಂಬನ್ನು ಮುರಿದು ಬಿಸಾಡಿದನು. ಅದನ್ನು ನೋಡಿ ನನಗೂ ಕೂಡಾ ಬಾಣವನ್ನು ಬಿಡಲು ಮನಸ್ಸಾಗಲಿಲ್ಲ.

ದೇವದತ್ತ—ಹೇಡಿಗಳು! ಕೈಲಾಗದವರು ನೀವು. ನನಗಂತಹ ಅವಕಾಶವು ಸಿಕ್ಕಿದ್ದರೆ ಒಂದೇ ಅಂಬಿಸಿಂದ ಎರಡನ್ನೂ ಕೊಂಡುಬಿಡು ಶ್ರೀದ್ದೇನು.

[ಮೈತ್ರೇಯನು ಪ್ರವೇಶಿಸುವನು]

ಮೈತ್ರೇಯ—ಬಾಲಕರೆ, ಸಿದ್ಧಾರ್ಥಕುಮಾರನನ್ನು ನಿಂದಿಸ ಬೇಡಿರಿಂದು ನಾನು ನಿಮಗೆಷ್ಟು ಸಾರಿ ಹೇಳುವುದು? ಅವನು ರಾಜಪುತ್ರ. ಮುಂದೆ ಶಾಕ್ಯರ ಅರಸಾಗತಕ್ಕೆ ವನು. ಅವನನ್ನು ಕುರಿತು ನೀವಾಡುವ ಕುವಾಕ್ಯಗಳನ್ನು ಯಾರಾದರೂ ಕೇಳಿದರೆ ಅನರ್ಥವಾಗುವುದು.

ದೇವದತ್ತ—ನಿಜವನ್ನು ಹೇಳಲು ಭಯವೇನು? ಸಿದ್ಧಾರ್ಥ ನಂತೆ ನಾವೂ ರಾಜವಂಶೀಯರೇ. ಆದರೆ, ಒಂದು ಜಿಂಕೆಯ ಮರಿಯನ್ನು ಕೊಲ್ಲಲಾರದವನು ನಾಳೆ ಶಾಕ್ಯರನ್ನಾಳುವುದು ಹೇಗೆ?

ಮೈತ್ರೇಯ—ನೀನು ಬಹುತುಂಟು, ದೇವದತ್ತ. ಯಾವಾಗಲೂ ಹೀಗೆಯೇ ಆಡುವೆ. ಯಾರಾದರೂ ಕೇಳಿದರೆ—

ದೇವದತ್ತ—ವನಾಗುವುದು?

ನಂದ—ಇದು ನಿನ್ನ ಸ್ವಭಾವ. ಬೆಳಗಾದ ಕೂಡಲೆ ಯಾರನ್ನಾದರೂ ಜಗತ್ಕೆ ಹುಡುಕುವೆ. ಸಿದ್ಧಾರ್ಥನ ಸಂಗಡಿರುವವರಿಗೂ ಅವನು

ಮಾಡಿದುದ್ದೆಲ್ಲವೂ ಉಚಿತವೆಂದು ಕಾಣುವುದು. ಅವನು ನಿನ್ನ ಬಳಿಯಂದ ಹೋದರಾಯಿತು, ಈ ನಿಂದೆಗೆ ಪಾರಂಭ.

ದೇವದತ್ತ—ನಿನ್ನ ಸಮಾನರಿಲ್ಲವೆಂದು ಸಿದ್ಧಾರ್ಥನನ್ನು ಮುಖ ಸ್ತುತಿಮಾಡುತ್ತಾ ಹೊಗಳುಭಟ್ಟನಂತೆ ಕಾಲಕಳೆಯುವುದು ನಿನ್ನ ಅಭಿಮತ. ಅದು ನರ್ಸಿಂದಾಗದು.

ಮೃತ್ಯೇಯ—ಇಷ್ಟೊಂದು ದರ್ಶ ಬೇಡ, ದೇವದತ್ತ. “ಅತಿಸರ್ವತ್ರ ವರ್ಜಯೀತ್” ಎಂಬ ನೀತಿಯನ್ನು ಮರೆಯಬೇಡ. ಎಷ್ಟಾದರೂ ಸಿದ್ಧಾರ್ಥನು ನಮಗೆ ಮುಂದೆ ಪ್ರಭುವಾಗತಕ್ಕವನು. ಅವನ ವಿಚಾರದಲ್ಲಿ ಹೀಗೆ ಪ್ರತಿಭಟಿಸುವುದು ಉಚಿತವಲ್ಲ.

ದೇವದತ್ತ—ಸುಮೃಂಗಾಗು, ಮುದಿಹಾರವ. ಶಾಕ್ಯವೀರರಿಗೆ ಯುಕ್ತಾಯುಕ್ತಗಳನ್ನು ಬೋಧಿಸಲು ನೀನು ಯಾರು? ನಡೆ, ನಂದ. ಈ ವೃದ್ಧನೊಡನೆ ವ್ಯಾಘಾ ಚಚ್ಯೇಯೀಕೆ? ನಮ್ಮ ಧನುರ್ವಿದ್ಬಾ ಪ್ರದರ್ಶನಕ್ಕೆ ಈ ಅರಣ್ಯದಲ್ಲಿ ಲಾಳದರೂ ಅವಕಾಶವು ಸಿಗುವುದೇನೋ ನೋಡೋಣ.

[ಇಬ್ಬರೂ ಹೋಗುವರು]

ಮೃತ್ಯೇಯ—ಎಷ್ಟೊಂದು ಅಜಗಜಾಂತರ. ಶಾಂತಪ್ರಕೃತಿಯಾದ ನಮ್ಮ ಸಿದ್ಧಾರ್ಥಕುಮಾರನೆಲ್ಲಿ, ಕ್ಷಣಕೊಣಿಯಾದ ಈ ದೇವದತ್ತನೆಲ್ಲಿ? ಆದರೆ ಇಬ್ಬರೂ ಒಂದೇ ಗುರುಕುಲದಲ್ಲಿ ಒಬ್ಬ ಆಚಾರ್ಯನ ಇಷ್ಟುತ್ತಿರುವುದು ಬೆಳೆಯುತ್ತಿರುವರು. ಇಬ್ಬರೂ ರಾಜವಂಶೀಯರು ಸಮಾನ ವಯಸ್ಸರು. ಆದರೆ ಗುಣದೊಣಿಗಳು ಮಾತ್ರ ಸಮಾನವಲ್ಲ. ಇದಕ್ಕೇ ಅಲ್ಲವೇ ಭಿನ್ನಸ್ವಿಷ್ಟಯೆನ್ನುವುದು!

[ಹೋಗುವನು]

[ಬಳಿಕ ಚಿಂತಾಮನ್ಯಾಸದ ಸಿದ್ಧಾರ್ಥಕುಮಾರನು ಪ್ರವೇಶಿಸುವನು]

ಸಿದ್ಧಾರ್ಥ—ಪ್ರಕೃತಿಯು ಎಷ್ಟೊಂದು ಸುಂದರ ಮತ್ತು ಭಯಂಕರ! ಪ್ರಭುವುದಲ್ಲಿ ಎಲ್ಲವೂ ರಮ್ಯವೂ, ಸಮೃಧ್ವವೂ, ಶಾಂತಿಮಯವೂ ಆಗಿರುವಂತೆ ತೋರಿ ಮನಸ್ಸಿಗೆ ಆಸಂದವನ್ನುಂಟುಮಾಡುವುದು. ಆದರೆ ಸಾವಧಾನವಾಗಿ ಪರಿಶೀಲಿಸುವುದರಿಂದ ಹೋರಿಗನ ಈ

ಶಾಂತಿಯ ತೋರುವಿಕೆಯಲ್ಲಿ ಎಷ್ಟೊಂದು ಅಶಾಂತಿಯು ಮರೆಯಾಗಿರುವುದೆಂದು ಗೋಚರವಾಗುವುದು. ನೇಗಿಲನ್ನು ಹಿಡಿದು ಅವಿಶ್ವಾಂತನಾಗಿದುಡಿಯುವ ಕೃಷಿಕನ ಬಾಯಲ್ಲಿ ಹಾಡು, ಹೃದಯದಲ್ಲಿ ನಾಳಿನ ಹಿಡಿಅನ್ನಕ್ಕಾಗಿ ಕಾತರತೆ. ಅದರ ಸಲುವಾಗಿ ಅವನು ನಿರಪರಾಧ ಪರುಗಳನ್ನು ನಿರ್ದಯನಾಗಿ ಹೊಡಿಯುವನನು. ಜಗತ್ತಿನ ಕ್ರಿಮಿಕೀಭಾದಿಮಾನವನಗೆದವರಿವಿಗೂ ಯಾರನ್ನೂ ಯಾವುದನ್ನೂ ಈ ಹಿಂಸೆಯುಬಿಟ್ಟುದಲ್ಲ. ಒಂದನ್ನು ತಿಂದು ಜೀವಿಸುವ ಪ್ರಾಣಿಯು ಮುಂದೆಮತ್ತೊಂದರ ಆಹಾರವಾಗುವುದು. ಈ ಫಾತುಕವ್ಯತ್ತಿಯ ಮೇಲಾಟನೇ ಪ್ರಕೃತಿಯ ನಿಯಮವೋ? ಈ ಹಿಂಸಾತ್ಮಕ ಕರ್ತೋರದ್ವಕ್ಷವನ್ನುನೋಡಲು ನಾನಿಲ್ಲಿಗೆ ಬಂದಿನೇ? ಜಗತ್ತನ್ನು ಆವರಿಸಿರುವ ಈ ಪ್ರತಿಹಿಂಸೆಗೆ ಯಾವ ಪರಿಹಾರವೂ ಇಲ್ಲವಲ್ಲ

[ಗಾಯಚೊಂದಿದ ಪಾಠವಾಳವು ಕೆಳಗೆ ಬಿಂಳುವುದು]

ಇದೇನು! ಯಾರು ಈ ಸುಂದರ ವಾರಿವಾಳದ ಮೇಲೆ ಅಂಬಿಸೆದವರು! [ಕೈಯಿಂದ ಹಕ್ಕಿಯನ್ನೆತ್ತಿ] ರೆಕ್ಕೆಯು ಗಾಯವಾಗಿ ರಕ್ತವುಸುರಿಯುತ್ತಿರುವುದು! ಈಗೊಂದು ಕ್ಷೇತ್ರದ ಮೊದಲು ಆನಂದದಿಂದ ಅಂತರಿಕ್ಷದಲ್ಲಿ ಹಾರಾಡುತ್ತಿದ್ದ ಹಕ್ಕಿಗೆ ಈಗ ಇಂತಹ ಅವಸ್ಥೆಯೇ! ನಿಷ್ಪರುಣಿಯಾದ ಬೀಳಿಗಾರನೆ, ಬಾ, ಸಿನ್ನ ಅವಿಭಾರದ ಫಲವನ್ನು ನೋಡು. [ರಕ್ತವನ್ನೊರಸುತ್ತೆ] ಸುಮ್ಮನಿರು, ನನ್ನ ಮುದ್ದುಹಕ್ಕಿಯೇ. ಓಷಧೋಪಚಾರಗಳಿಂದ ಗಾಯವನನ್ನು ವಾಸಿಮಾಡಿ ಬಳಿಕ ನಿನ್ನನ್ನು ಹಾರಬಿಡುವೆನು. ಆನಂದದಿಂದ ನೆಗೆದು ಪುನಃ ನಿನ್ನ ಗೆಳೆಯರ ಗುಂಪನ್ನು ಸೇರಿಕೊ.

[ದೇವದತ್ತನೂ ನಂದನೂ ಪ್ರವೇಶಿಸುವರು]

ದೇವದತ್ತ—ಎಂದಿಗೂ ಆಗದು. ಈ ವಾರಿವಾಳವನ್ನು ನಾನುಹೊಡಿದೆನು. ಅದು ನನಗೆ ಸೇರತಕ್ಕದ್ದು, ರಾಜಕುಮಾರ.

ಸಿದ್ಧಾಂತ—ಈ ಮುದ್ದುಹಕ್ಕಿಯ ಮೇಲೆ ಅಂಬಿಸೆದವನುನಿನೇಯೋ? ಹಿಂಸೆಯು ಇಷ್ಟೊಂದು ಅಭಿಮಾನಾಸ್ವದವಾದ ವಿಷಯವೇ ದೇವದತ್ತ? ಇಂತಹ ಸುಂದರ, ಸ್ವೇಹಶೀಲ, ಸಾಧುಪಕ್ಷಿಯನ್ನುಹೊಡಿದವರು ತಮ್ಮ ನಿಷ್ಪರಾಚಾರವನ್ನು ನಿನ್ನಂತೆ ಪ್ರಕಟಿಸುವುದಿಲ್ಲ.

ಅನುತಾಪದಿಂದ ದಗ್ಗರಾಗಿ ಕರೀಲವಸ್ತುವಿನ ಯಾವುದಾದರೋಂದು ಅಭುಕ್ತ ಮೂಲೆಯಲ್ಲಿ ಕುಳಿತು ರೋದಿಸುತ್ತಿದ್ದರು.

ದೇವದತ್ತ—ನಾನಿಲ್ಲಿಗೆ ಬಂದದ್ದು ಸಿನ್ನ ತತ್ವಚೋಧೆಯನ್ನು ಕೇಳುವ ಸಲುವಾಗಲ್ಲ. ಆ ಹಕ್ಕಿಯನ್ನು ನಾನು ಹೊಡಿದೆನು. ಬೇಟೆಯ ನಿಯಮಾನುಸಾರವಾಗಿ ಅದು ನನಗೆ ಸೇರತಕ್ಕ ದ್ವಾರಾ ನನ್ನ ವಸ್ತುವನ್ನು ನನಗೆ ಕೊಡು, ರಾಜಕುಮಾರ.

ನಂದ—ಹೌದು, ಸಿದ್ಧಾಧರ. ಕ್ಷಮಿಯನು ಬೇಟೆಯ ನಿಯಮ ವನ್ನು ಮಿಂದಿಗೆ ಪ್ರಾಣವನ್ನು ನಾನು ಕೊಡು.

ಸಿದ್ಧಾಧರ—ಅಲಂಫೋನೀಯವಾದ ಆ ನಿಯಮವನ್ನು ನಾನು ಬಲ್ಲಿ, ಸಹೋದರ. ಅಂಬಿನೇಟಿಸಿಂದ ಪಾರಿವಾಳವು ಸತ್ತಿದ್ದರೆ, ಅದನ್ನು ಕೊಲೆಗಡಕನಿಗೆ ಹಿಂದಿರುಗಿಸುವುದು ಉಚಿತವಾಗಿತ್ತು. ಆದರೆ ಈ ಹಕ್ಕಿಯು ಇನ್ನೂ ಜೀವದಿಂದಿರುವುದು. ದೇವದತ್ತನು ಅದರ ಬಿಳಿದಾದ ಚೆಲ್ಪಿನ ರಿಕ್ಷೆಗಳಲ್ಲಿದ್ದ ವಾಯುವಿನಂತಹ ವೇಗವನ್ನು ಮಾತ್ರ ಅಪಹರಿಸಿದನು, ಪಾಣವನ್ನು.

ದೇವದತ್ತ—ಈ ನಿರುಪಯುಕ್ತವಾದ ವಾದನಿವಾದವು ನನಗೆ ಬೇಡ. ಪಾರಿವಾಳವು ಬದುಕಿರಲಿ, ಸತ್ತಿರಲಿ, ಯಾವನು ಅದನ್ನು ಭೂಮಿಗುರುಳಿಸಿದನೋ ಅವನಿಗೆ ಅದು ಸೇರುವುದು ಧರ್ಮ. ಗಗನದ ಹಕ್ಕಿಯು ಗಗನದಲ್ಲಿರುವವರಿಗೆ ಯಾರ ವಸ್ತುವೂ ಅಲ್ಲ. ಆದರೆ ನನ್ನ ಬಾಣವು ತಾಗಿ ನೆಲಕ್ಕುರುಳಿದೊಡನೆಯೇ ಅದು ನನ್ನದಾಯಿತು. ನನ್ನ ಬೇಟೆಯನ್ನು ನನಗೆ ಕೊಡು, ರಾಜಕುಮಾರ.

ಸಿದ್ಧಾಧರ—ಇಲ್ಲ, ಕೊಡುವುದಿಲ್ಲ. ನಾನು ಇದಕ್ಕೆ ಪಾಣದಾನ ಮಾಡಿರುವೆನು. ಪ್ರೇಮ ಮತ್ತು ಕರುಣೆಯ ಸರ್ವವ್ಯಾಪಿಯಾದ ನಿಬಂಧಾನುಸಾರವಾಗಿ ಪ್ರಪಂಚದ ಸಮಸ್ಯೆ ಅಸಹಾಯಕ ಜೀವ ಜಂತುಗಳ ಮೇಲೂ ಮನುಷ್ಯನ ಅಧಿಕಾರವಿರುವುದು. ನಾನು ಪಾರಿ ವಾಳವನ್ನು ಕೊಡುವುದಿಲ್ಲವೆಂದು ಹೇಳುವುದು ಆ ದೃವಿಕ ಅಧಿಕಾರದ ಬಲದಿಂದ. ನಂದ, ಈಗ ತಿಳಿದೆನು,—ಹಿಂಸಾತ್ಮಕಪ್ರಕೃತಿಯನ್ನು

ನೋಡಿದಾಗ ನನ್ನ ಹೃದಯಮಧ್ಯದಲ್ಲಿ ಪ್ರತಿಧ್ವನಿತವಾದ ಚಿಂತೆಯ ರಹಸ್ಯವನ್ನು. ದಯಾ, ಕರುಣೆ, ಅನುಕಂಪ, ಇವುಗಳ ಹೊರತು ಹಿಂಸೆಯ ತೀವ್ರ ವೇದನೆಯನ್ನು ಶಾಂತಗೊಳಿಸುವ ದಿವ್ಯಾಷಧವು ಮತ್ತಾವುದೂ ಇಲ್ಲ. ನಾನು ಈ ತತ್ವವನ್ನು ಜನರಿಗೆ ಬೋಧಿಸಿ ಜಗತ್ತಿನ ದುಃಖವನ್ನು ಪರಿಹರಿಸುವೇನು. ಮಾನವರ ದುಃಖವನ್ನು ಮಾತ್ರವಲ್ಲ. ಜೀವಸಹಿತವಾದ ಪ್ರತಿಯೊಂದು ಪ್ರಾಣಿಯ ದುಃಖವನ್ನೂ ಬಾ, ಸಹೋದರ, ಈ ಹಿಂಸಕನಾಾಫ ನವನ್ನು ಬಿಟ್ಟು ಬೇರೆಡಿಗೆ ಹೋಗುವ.

[ಹೊರಡಲು ಉದ್ದೋಷಿಸುವನು]

ದೇವದತ್ತ—[ತಡೆದು] ಸಿಲ್ಲು, ಸಿದ್ಧಾಧರ. ನನ್ನ ಹಕ್ಕಿಯನ್ನು ಕೊಟ್ಟ ಹೊರತು ನೀನು ಇಲ್ಲಿಂದ ಒಂದು ಹೆಚ್ಚಿಯನ್ನೂ ಮುಂದಿಡಲಾರೆ. ನಿನ್ನ ಸವಿನುಡಿಗಳಿಗೆ ನಂದನು ಮರುಳಾಗಬಹುದು. ಆದರೆ, ತಿಳಿದಿರು; ನಾನು ಮಾತ್ರ ಅದಕ್ಕೆಂದಿಗೂ ವಶನಾಗುವುದಿಲ್ಲ. ನನ್ನ ಹಕ್ಕಿಯನ್ನು ನನಗೆ ಕೊಡು. ಇಲ್ಲವೇ—

ನಂದ—ಈ ಭಯಪ್ರದರ್ಶನದಿಂದಾಗುವುದೇನು, ದೇವದತ್ತ?

ದೇವದತ್ತ—ಒಳ್ಳಿಯ ಕ್ಷತ್ರಿಯ ವೀರರು! ಅಡವಿಯ ಜೋಗಿ ಯಂತೆ ವೈರಾಗ್ಯದ ಮಾತುಗಳನ್ನಾಡುತ್ತಾ ಒಬ್ಬನು ಪಲಾಯನ. ಮತ್ತೊಬ್ಬನು ಉತ್ತರಕುಮಾರನಂತೆ ಪಾರುಷದ ನುಡಿಗಳನ್ನಾಡಿ ಅವನ ಹಿಂದೆ ಓಡುವುದು. ಎಷ್ಟು ಚೆನ್ನಾಗಿದೆಯೋ!

ಸಿದ್ಧಾಧರ—ಸುಮ್ಮನಾಗು, ದೇವದತ್ತ. ದಯಾನುಯನಾದ ಪರಮೇಶ್ವರನು ನಮಗೆ ಶಕ್ತಿ ನಾಮಧರ್ಮಗಳನ್ನು ಕೊಟ್ಟಿದ್ದರೆ, ಆದರ ಉಪಯೋಗವು ಪರಸ್ಪರ ಕಡನವಲ್ಲ. ಹಾಗೂ ನಿನ್ನಾಡನೇ ನಿರಧರಕ ವಾಗಿ ಹೋರಾಡುವ ಇಚ್ಛಿಯೂ ನನಗಿಲ್ಲ.

ದೇವದತ್ತ—ಇಚ್ಛಿಯಿರಲಿ, ಇಲ್ಲದಿರಲಿ. ಇಂಥ ಹೋರಾಟವು ನಡೆಯಲೇಬೇಕು. ಕತ್ತಿಯನ್ನೂ ರೆಗಳಿಸು, ಸಿದ್ಧಾಧರ.

ನಂದ—ಇದೇನು ಪ್ರಮಾದ! ಸ್ವಯಂ ರಾಜಕುಮಾರನ ಮೇಲೆ ಅಸ್ತ್ರಾಭಾತವೇ!

ದೇವದತ್ತ—ನನ್ನ ಹಕ್ಕೆ, ಅಥವಾ ಸಮುದ್ರ ಯುದ್ಧ.—
ಇವರಡರಲ್ಲಿಂದು ನನಗೀಗ ದೊರೆಯಲೇಬೇಕು.

ಸಿದ್ಧಾಧರ—ದೊರಕುವುದು. ಸಿದ್ಧನಾಗು, ದೇವದತ್ತ.

[ಕತ್ತಿಯನ್ನು ಹಿರಿದು ಹೋರಾಡುವರು. ಸಿದ್ಧಾಧರನ ಹಸ್ತಚಾತುಯು ದಿಂದ ದೇವದತ್ತನ ಕತ್ತಿಯು ದೂರಹೋಗಿ ಬೀಳುವುದು]

ಸಿದ್ಧಾಧರ—ಇನ್ನಾದರೂ ಶಾಂತನಾಗು, ನನ್ನ ದರ್ಶಿತ ಸಹೋದರ. ನಿನ್ನ ಅಪವಾನದಿಂದ ನನಗೆ ನಿಜವಾಗಿ ದುಃಖವಾಗುವುದು.

ದೇವದತ್ತ—ಎಲ್ಲವನ್ನೂ ಮಹಾರಾಜರಿಗೆ ತಿಳಿಸುವೆನು. ಅವರೇ ನ್ಯಾಯಾನ್ಯಾಯವನ್ನು ನಿರ್ಧರಿಸಲಿ. ನನ್ನ ಹಕ್ಕಿಯನ್ನು ಮಾತ್ರ ಎಂದಿಗೂ ಬಿಡುವುದಿಲ್ಲ.

[ಶುದ್ಧೋದನನೂ ಅಸಿತಮುಖಯೂ ಬರುವರು]

ಶುದ್ಧೋದನ—ಇದೇನು? ಕುಮಾರರೇ, ಏನಾಯಿತು?

ನಂದ—ದೊಡ್ಡಪ್ಪ, ದೇವದತ್ತನೊಂದು ಪಾರಿವಾಳವನ್ನು ಅಂಬಿಸಿದ ಹೊಡಿದನು. ಅದು ಗಾಯಹೊಂದಿ ನೆಲಕ್ಕೂರುಳಿದಾಗ ಸಿದ್ಧಾಧರನದನ್ನು ತಾನು ತೆಗೆದುಕೊಂಡನು. ಈಗ ಆ ಹಕ್ಕಿಯು ಯಾರಿಗೆ ಸೇರಬೇಕು?

ದೇವದತ್ತ—ನನ್ನ ಅಂಬಿನೇಟಿಗೆ ಸಿಕ್ಕಿ ಹಕ್ಕಿಯು ನನಗೆ ಸೇರುವುದು ಬೇರೆಯು ಸಿಯವು.

ಸಿದ್ಧಾಧರ—ಆದರೆ ನಾನದರ ವಾಣವನ್ನು ರಕ್ಷಿಸಿದೆನು, ತಂದೆ.

ಶುದ್ಧೋದನ—ಒಳ್ಳೆಯ ಸಂದಿಗ್ಗಿನಿಚಾರ. ಈ ಹಕ್ಕಿಯ ಮೇಲೆ ನಿಮಿಷಭೂರ ಅಧಿಕಾರವೂ ಇರುವುದು. ಅದರಲ್ಲಿ ಯಾರ ಅಧಿಕಾರವು ಹಚ್ಚಿಂಬುದನ್ನು ನಿರ್ಧರಿಸಬೇಕು. ಗುರುದೇವ, ಈ ನಿಚಾರದಲ್ಲಿ ನಿಮ್ಮ ಅಭಿಮಾತವೇನು?

ಸಿದ್ಧಾಧರ—ಗುರುಗಳ ನಿಣಯವು ನನಗೆ ಸಮ್ಮತ.

ದೇವದತ್ತ—ನಾನು ನ್ಯಾಯವನ್ನು ಅಪೇಕ್ಷಿಸುವೆನು.

ಅಸಿತ—ರಾಜೀಂದ್ರ, ಅಂಬಿನ ಪಟ್ಟನಿಂದ ಪಾರಿವಾಳವು ಸಾಯುವುದೆಂದು ತಿಳಿದಿದ್ದರೂ, ದೇವದತ್ತನು ಅದನ್ನು ಹೊಡಿದದ್ದರಿಂದ ಅವ

ನಿಗೆ ಬೇಕಾಗಿದ್ದು ದು ಸತ್ತೆ ಪಾರಿವಾಳನೆಂದು ವ್ಯಕ್ತವಾಗುವುದು. ಸಿದ್ಧಾಧ್ಯಾನ ಶರಫ್ಫಾತೆದಿಂದ ನೆಲಕ್ಕುರುಳಿದ ಹಕ್ಕಿಯನ್ನೈತ್ತಿ ಶುಶ್ಲವೆಮಾಡಿ ಪ್ರಾಣದಾನಮಾಡಿರುವನು. ದೇಹಕ್ಕಿಂತ ಪ್ರಾಣವು ಹೆಚ್ಚಿನದೆಂದು ಜನರು ತಿಳಿಯುವುದಾದರೆ, ಪ್ರಾಣನಾಶಕ್ಕಿಂತ ಪ್ರಾಣದಾನವು ಮಹತ್ವದ ವಲ್ಲವೇ? ಫೊತುಕನು ಸೃಷ್ಟಿಯ ನಿಯಮವನ್ನು ಅತಿಕ್ರಮಿಸಿ ಉಪಯುಕ್ತವೂ ಸುಂದರವೂ ಅದ ಪ್ರಾಣಿಯನ್ನು ನಿರುಪಯುಕ್ತವಾದ ಬಿಭಿಭತ್ವಕವನ್ನುವಾಗಿ ಮಾರ್ಪಡಿಸುವನು. ಆದರೆ ಪ್ರಾಣದಾತನು ಸೃಷ್ಟಿಗೆ ಸಹಾಯಕನಾಗಿ ತನ್ನ ಅಸೀಮಕರುತ್ತಿಲ್ಲಿಂದ ಅದರ ಸೌಂದರ್ಯವನ್ನು ಮತ್ತೆಷ್ಟು ಉಜ್ಜ್ವಲವಾಗಿ ಮಾಡುವನು. ಆದುದರಿಂದ ಪ್ರಾಣಿಗರ್ವದ ಮೇಲೆ ಫೊತುಕನ ಅಧಿಕಾರಕ್ಕಿಂತ ಪ್ರಾಣದಾತನ ಅಧಿಕಾರವು ಹೆಚ್ಚು. ಪಾರಿವಾಳವು ಸಿದ್ಧಾಧ್ಯಾನಿಗೆ ಸೇರುವುದು ನಾಯಾಯ. ದೇವದತ್ತನು ಅಪೇಕ್ಷಿಸುವುದಾದರೆ ಯಾವುದಾದ ರೋಂದು ಸತ್ತೆ ಹಕ್ಕಿಯನ್ನು ಪ್ರತಿಯಾಗಿ ತೆಗೆದುಕೊಳ್ಳಬಹುದು.

ನಂದ—ಸರ್ವಮಾನ್ಯವಾದ ನಿಣಿಯ. ಈಗೇನು ಮಾಡುವೆ, ದೇವದತ್ತ?

ದೇವದತ್ತ—ಒಂದು ಅಲ್ಲ ಪಾರಿವಾಳಕ್ಕಾಗಿ ಇಷ್ಟೊಂದು ವಿಡಂಬನೆ!

[ಹೊರಟುಹೊಗುವನು]

ಶುದ್ಧೋಽದನ—ಎಂತಹ ದರ್ಶಿತ ಬಾಲಕನಿವನು!

ಅಸಿತ—ವಿಷಲತೆಯು ಎಳದಾದಮಾತ್ರಕ್ಕೆ ಅದರ ವೇಗ ನೆಂದಿಗೂ ಕಡಿಮೆಯಾಗದು.

ಶುದ್ಧೋಽದನ—ಗುರುದೇವ, ಆ ಅಚೋಧ ಬಾಲಕನ ಅನ್ವಯತ್ವನೆಯನ್ನು ಮನಸ್ಸಿಗೆ ತಂದುಕೊಳ್ಳಲಾಗದು. ನಡೆ, ಕುಮಾರ.

[ಹೊಗುವರು]

[ತೆರೆ ಬೀಳುವುದು]

—ಚಿ. ಪುಟ್ಟಾಂಶ್ವಾಮಿಯ್

వ్యాఖ్యల్ని జూతక

తన్న హిందిన జన్మగళల్లి కూడ ఎల్ల ప్రాణిగళల్లా ఆకారణ వాట్లుపుళ్ళవనాగి, ఎల్ల ప్రాణిగళన్నూ తన్నంతియే ఎణిసిద్ద భగవంతనాద బుద్ధ దేవనల్లి శ్రద్ధ యన్నిడబేకు.

రక్తుత్రయగళన్న మయాఫదిసి, తమ్ము జ్ఞాన ముత్తు సద్గుణ గళింద తమ్ము గురుగళన్న సంతోషగొళిసి, తమ్ము నెద్దుణగళ హిరమేయింద గౌరవాఫరాగి ఇరువ నమ్ము గురుగళింద ప్రసిద్ధ పడిద ఈ భగవంతనాద బుద్ధ న పూఫజన్మద జరితే హిగే కేళి బరుత్తుడే :

భగవంతనాద చోధిసత్క్షును ఒమ్మె తన్న మహాప్రతిజ్ఞగే అనుగుణవాగి దాన, ప్రియవచన, సాకాయ్యవే నోదలాద జ్ఞానవన్న ప్రధానవాగి పరిగ్రహిసిద స్తుత్యవాద కేలస గళిందలూ కరుణేయ ధారేయిందలూ లోకవన్న అనుగ్రహి సుత్తాత్, ఒమ్మె స్పేధమయవన్న అనుష్టుసి శుద్ధ చూరిత్రపుళ్ల శ్రీష్టు వాద బ్రాహ్మణ కులపోందరల్లి జన్మ తాళిదను. క్రమవాగి మాడిద జూతకమాఫది సంస్కారగళింద వృద్ధి యన్న హొందుత్తా, స్థాభావికవాద బుద్ధి శక్తియిందలూ, ఆభ్యాసకొన్నదగిద సాకాయ్య సంపత్తియిందలూ, తిళినళికేయ విషయదల్లి తనగిద్ద కొత్త హలదిందలూ, ఉత్సాహదిందలూ, అత్యల్ప కాలదల్లియే హది నేంటు విద్యాస్థానగళల్లియూ, కులక్రమానుగతవాద ఎల్ల కలే గళల్లియూ ఆచాయఫదవన్న (శిక్షణ కొడున యోగ్యతే యన్న) సంపాదిసిదను.

ఆతను బ్రాహ్మణరిగే బ్రహ్మదంతియూ, క్షత్రియరిగే రాజు నంతియూ గౌరవసీయనాదను; ప్రజీగళీల్లరిగూ నాక్షత్రా ఇంద్రునేంబంతియూ, జ్ఞానాధిగళిగే సాకాయ్యకెనాద తండే యంతియూ ఇద్దను. (ఎ)

ಆತನ ಭಾಗ್ಯತಿಶಯದಿಂದಲೂ ನಡ್ಗಿ ಇಗಳಿಂದಲೂ ಆತನಿಗೆ ಮಹತ್ವಾದ ಲಾಭವೂ, ಪುರಸ್ಕಾರವೂ, ಕೇತ್ತಿರು ಉಂಟಾದುವು. ಧರ್ಮಾರ್ಥಾಸದಿಂದ ಪರಿಶುದ್ಧವಾದ ಬುದ್ಧಿ ಯುಳ್ಳವನಾದುದರಿಂದಲೂ, ಪೈರಾಗ್ಯವನ್ನು ಹೊಂದಿದ್ದು ದರಿಂದಲೂ, ಆತನಿಗೆ ಅವುಗಳಿಂದ ಬಹಳ ಸಂತೋಷವುಂಟಾಗಲಿಲ್ಲ.

ತನ್ನ ಹಿಂದಿನ ಚರ್ಚೆಗಳಿಂದ ಪರಿಶುದ್ಧವಾದ ಮನಸ್ಸುಳ್ಳವ ನಾದುದರಿಂದ, ಆಸಿಗಳು ಬಹಳ ಕೆಡುಕುಗಳಿಂದ ಕೂಡಿನೆಯೆಂದು ಕಂಡು, ಗಾರ್ಥಸ್ಥ್ಯವನ್ನು ಒಂದು ರೋಗಪೋ ಎಂಬಂತೆ ಒದರಿ, ಕಾಡಿನಲ್ಲಿಂದು ಎತ್ತರವಾದ ಪ್ರದೇಶದಲ್ಲಿ ನೇಲಿಸಿದನು. (೨)

ಅಲ್ಲಿ ಬೇರೊಬ್ಬರ ಶಹವಾಸವಿಲ್ಲದಿರುವಿಕೆಯಿಂದಲೂ, ತನ್ನ ಸಿಮುರಿವಾದ ಬುದ್ಧಿಯಿಂದಲೂ, ಶಾಂತತೆಯಿಂದಲೂ ಕೂಡಿ ಆವ ಸಿದ್ಧಿದನ್ನು ನೋಡಿದರೆ—ತಮ್ಮ ದುಷ್ಕಾರ್ಯಗಳ ದಸೆಯಿಂದ ಉತ್ತಮವಾದ ಶಾಂತಯಿಂದ ದೂರಹೊಂದಿದ ಮನುಷ್ಯಲೋಕವನ್ನು ಮೂಡಲಿ ಸುವನೋ ಎಂಬಂತಿತ್ತು. (೩)

ಅಲ್ಲಿನ ಹಿಂಸ್ರಜಂತುಗಳು ಸಹ, ಆತನ ಮೈತ್ರೀಮಯವಾದ ಶಾಂತಯಿಂದ ತುಂಬಿದ ಹೃದಯಗಳನ್ನು ಹೊಂದಿನೆಯೋ ಎಂಬಂತೆ, ಒಂದನ್ನೊಂದು ಹಿಂಸಿಸುವ ಭಾವನೆಯನ್ನು ಬಿಟ್ಟು ತಪಸ್ಸಿಗಳಂತೆ ತಿರುಗಾಡುತ್ತಿದ್ದುವು. (೪)

ಪರಿಶುದ್ಧವಾದ ಆಚಾರದಿಂದಲೂ, ಇಂದ್ರಿಯನಿಗ್ರಹದಿಂದಲೂ, ಸಂತುಷ್ಟಿಯಿಂದಲೂ, ಕಾರುಣ್ಯದಿಂದಲೂ, ಲೋಕದಲ್ಲಿ ಅಪರಿಚಿತರಾದ ವರಿಗು ಸಹ—ತನಗೆ ಲೋಕವೆ ಎಷ್ಟು ಸ್ತ್ರಿಯವಾಗಿದ್ದ ತೋ ಅಷ್ಟು—ಆತನು ಸ್ತ್ರೀತಿದಾಯಕನಾಗಿದ್ದನು. (೫)

ಏನೊಂದನ್ನೂ ಆಪೇಕ್ಷಿಸದಿದ್ದವನಾದುದರಿಂದ, ಮೋಸವನ್ನು ರಿಯ ದವನಾಗಿಯೂ, ಲಾಭ, ಕೇತ್ತಿರು, ಸುಖಗಳಲ್ಲಿ ಆಸೆಯನ್ನು ತೊರೆದವನಾಗಿಯೂ, ತನ್ನ ವಿಷಯದಲ್ಲಿ ದೇವತೆಗಳ ಮನಸ್ಸು ಕೂಡ ಶ್ರದ್ಧಾಭಕ್ತಿಗಳಿಂದ ಕೂಡಿರುವಂತೆ ಮಾಡಿದ್ದನು. (೬)

ಆತನು ಸಂನಾಯಸವನ್ನು ಹೊಂದಿದನೆಂದು ತಿಳಿದು, ಆತನ ಗುಣ ಗಳಿಂದ ಸೇಳಿಯಲ್ಪಟ್ಟ ಮನಸ್ಸಿಳ್ಳವರಾಗಿ, ಜನರು, ಬಂಧುಗಳನ್ನೂ ಪತ್ತೀಪುತ್ತರನ್ನೂ ತೋರಿದು, ಸಿದ್ಧಿಯನ್ನೋ ಎಂಬಂತೆ ಆತನ ಶಿಷ್ಯತ್ವವನ್ನು ಹೊಂದುತ್ತಿದ್ದರು. (೩)

ಆತನು ಸಹ ಶೀಲದಲ್ಲಿಯೂ, ಶಾಚದಲ್ಲಿಯೂ, ಏಕಾಗ್ರಚಿತ್ತತೆಯಲ್ಲಿಯೂ, ಪ್ರಪಂಚದಿಂದ ಬೇರೆಯಾಗಿರುವಿಕೆಯಲ್ಲಿಯೂ, ನೈತಿಕ ದಿಗುಣಗಳಲ್ಲಿಯೂ, ಮನಃಸಮಾಧಿಯಲ್ಲಿಯೂ, ತನ್ನ ಶಕ್ತಿಗನುಗುಣವಾಗಿ ಶಿಷ್ಯರಿಗೆ ಉಪದೇಶ ಕೊಡುತ್ತಿದ್ದನು. (೪)

ಹಾಗಿರುವಲ್ಲಿನ್ನೇ, ತನ್ನ ದೊಡ್ಡದಾದ ಶಿಷ್ಯಗಣವು ಉಪದೇಶದ ಪೂರ್ಣತೆಯನ್ನು ಹೊಂದಿರಲು; ಈ ಮಂಗಳಕರವಾದ ಮಾರ್ಗದಲ್ಲಿ ಪ್ರತಿಷ್ಠಾಪಿತರಾಗಿರಲು; ಜನರೆಲ್ಲರೂ ಸಂನಾಯಸದ ಸತ್ಯಧವನ್ನುವ ಲಂಬಿಸಿರಲು; ಅಪಾಯದೇಡೆಗೆ ಕರೆದುಕೊಂಡುಹೊಗುವ ದ್ವಾರಗಳೆಲ್ಲವೂ ಮುಚ್ಚಿನೆಯೋ ಎಂಬಂತೆಯೂ, ಸುಗತಿಗೆ ಕರೆದೊಯ್ಯುವ ಮಾರ್ಗಗಳೆಲ್ಲವೂ ರಾಜನಾಗರಗಳಾಗಿ ಮಾಡಲ್ಪಟ್ಟಿನೆಯೋ ಎಂಬಂತೆಯೂ ಇರಲು; ಮಹಾತ್ಮನಾದ ಆತನು ತನ್ನ ಆಗಿನ ಶಿಷ್ಯನಾದ ಅಜಿತನೊಡನೆ ಯೋಗಾಭ್ಯಾಸಕ್ಕೆ ಅನುಕೂಲವಾಗಿರುವ ಪ್ರೋದಿಗಳಿಂದ ಆವೃತವಾದ ಬೆಟ್ಟಿದ ಗುಹೆಗಳಲ್ಲಿ ತಿರುಗಾಡುತ್ತಿದ್ದನು.

ಆ ಬೆಟ್ಟಿದ ಗುಹೆಯೋಂದರಲ್ಲಿನ್ನೇ, ಪ್ರಸವಿಸಿದುದರಿಂದ ಅಲುಗಾಡಲು ಕೂಡ ಆಗದೆಯೂ, ಹಸಿವಿನಿಂದ ಗುಳಿಬಿದ್ದ ಕಣ್ಣಿಗಳನ್ನೂ ತೆಳ್ಳನೆಯ ಹೊಟ್ಟಿಯನ್ನೂ ಉಳ್ಳದ್ವಾಗಿರುತ್ತಾಗಿ, ತನ್ನ ಮಕ್ಕಳನ್ನೇ ಆಹಾರವೆಂಬಂತೆ ನೋಡುತ್ತಿರುತ್ತಾರು, ಸ್ತುನ್ಯಪಾನವಾಡಲ್ಪೋಸುಗ ತಾಯಿಯೆಡೆಗೆ ನಿಭರ್ಯಾದಿನ ಬಂದ ಅವುಗಳನ್ನು ಬೇರೆಯಪೋ ಎಂಬಂತೆ ಭಯಂಕರವಾಗಿ ಕೂಗಿ ಹೆದರಿಸುತ್ತಿರುತ್ತಾರು ಇದ್ದ ಹೆಣ್ಣು ಹುಲಿಯೋಂದನ್ನು (ಬೋಧಿಸತ್ತಿನು) ಕಂಡನು. (೯, ೧೦, ೧೧)

ಅದನ್ನು ನೋಡಿ ಬೋಧಿಸತ್ತನು, ಧೀರನಾದರು ಸಹ ಕರುಣೆಯಿಂದ, ಇತರ ಜೀವಿಯ ದುಃಖದ ಕಾರಣದಿಂದ, ಭೂಕಂಪದ

ದೇಸೆಯಿಂದ ಪರವತನ್ನ ಹೇಗೆ ಕಂಪಿಸುವುದೋ ಹಾಗೆ ಕಂಪಿಸಿ
ದನು. (೧೨)

ಮಹತ್ತಾದ ತಮ್ಮ ಕಷ್ಟಗಳಲ್ಲಿ ಧೈರ್ಯವನ್ನು ವ್ಯಕ್ತಪಡಿಸಿದ
ಕೃಪಾತ್ಮಕರು ಅಲ್ಲವಾದ ಪರರ ದುಃಖದಿಂದ ಕಂಪಿಸುತ್ತಾರೆಂಬುದು
ಅಧ್ಯತನೇ ಸರಿ. (೧೩)

ಆಗ ಬೋಧಿಸತ್ತನು ತನ್ನ ಸ್ವಭಾವವನ್ನು ವ್ಯಕ್ತಗೊಳಿಸುವ,
ತನ್ನ ದಯೆಯಿಂದ ಹೊರಬಿದ್ದ ಈ ಮಾತನ್ನು—ಗಾಬರಿಯಲ್ಲಿ ತಿರು
ತಿರುಗಿ—ಶಿವ್ಯನಿಗೆ ಹೇಳಿದನು: “ವತ್ಸ, ವತ್ಸ,

“ನೋಡು, ಸಂಸಾರದ ಕೆಟ್ಟತನವನ್ನು. ಈ ಹೆಣ್ಣು ಹುಲಿಯು
ಹಸಿವಿನ ದೇಸೆಯಿಂದ ವಾತ್ಸಲ್ಯದ ಎಲ್ಲೆಯನ್ನು ಮಿಂದಿ, ತನ್ನ ಮರಿ
ಗಳನ್ನೇ ತನ್ನಲಿಚ್ಛಿ ಸುತ್ತಿದೆ. (೧೪)

“ಅಬ್ಜು, ಈ ಆತ್ಮಸ್ನೇಹ (ತನ್ನ ಜೀವದ ವಿಷಯದಲ್ಲಿನ ಆಸೆ)
ಎಷ್ಟು ರೌದ್ರವೂ ದುಃಖಕರವೂ ಆಗಿರುವುದು; ಇದರಿಂದ ತಾಯಿಯು
ಸಹ ತನ್ನ ಮಕ್ಕಳನ್ನೇ ಆಹಾರಮಾಡಿಕೊಳ್ಳಲಿಚ್ಛಿ ಸುತ್ತಿದೆ. (೧೫)

“ಯಾವ ಆತ್ಮಸ್ನೇಹದಿಂದ ಇಂತಹ ದುಷ್ಕಳುಗಳಲ್ಲಿ ಕಾಲಿಡ
ಬೇಕಾಗುವುದೋ ಅಂತಹ ಈ ಶತ್ರುವಾದ ಆತ್ಮಸ್ನೇಹವನ್ನು ಯಾವನು
ತಾನೇ ಬೆಳಿಯಲೆಡಿಗೆಡಬಹುದು! (೧೬)

“ಆದುದರಿಂದ ಬೇಗನೆ ಎಲ್ಲಿಂದಲಾದರೂ ಈ ಪಾರಣೀಯ ಹಸಿವಿಗೆ
ಪ್ರತಿಕಾರಹೇತುವೋಂದನ್ನು ಹುಡುಕು; ಇಲ್ಲದಿದ್ದಲ್ಲಿ ತನ್ನನಾಜುಗಲೀ
ಮಕ್ಕಳನಾಜುಗಲೀ ಸಂಕಟಿಕ್ಕೇಡುಮಾಡುತ್ತದೆ. ನಾನು ಸಹ ಈ
ಹೆಣ್ಣು ಹುಲಿಯನ್ನು ಈ ನಾಹಸಕಾರ್ಯದಿಂದ ನಿವಾರಿಸಲು ಯತ್ನ
ಮಾಡುತ್ತೇನೆ.” ಶಿವ್ಯನು, “ಹಾಗೆಯೇ ಆಗಲೆ”ಂದು ಹೇಳಿ ಹೊರಟು
ಹುಲಿಗೋಷ್ಠರ ಆಹಾರ ಹುಡುಕುವುದರಲ್ಲಿ ನಿರತನಾದನು. ಆಗ
ಬೋಧಿಸತ್ತನು ಈ ಒಂದು ನೆನದಿಂದ ಶಿವ್ಯನನ್ನು ಕಳುಹಿಸಿ, ಈ ರೀತಿ
ಚಿಂತಿಸಿದನು:

“ನನ್ನೀ ಸಕಲ ಶರೀರವೂ ಇರಲು, ಬೇರೊಂದು ಪಾರಣೆಯ ಶರೀರದಿಂದ ಮಾಂಸವನ್ನು ಹುಡುಕಲೇಕೆ? ಆ ಮಾಂಸ ಸಿಗಬಹುದು, ಸಿಗಿದ್ದರೂ ಇರಬಹುದು; ಅಲ್ಲದೆ ನನ್ನ ಕರ್ತವ್ಯವನ್ನು ಮಾಡಲೋದ ಗಿರುವ ಈ ಅವಕಾಶವನ್ನೂ ಕಳೆದುಕೊಳ್ಳಬೇಕಾಗುವುದು. (೯೭)

“ಪರರ ಹಿತಕೊಂತ್ಯಾಸ್ತರ ಯಾವನು ಈ ನಿರಾತ್ಮಕವಾದ, ನಶ್ಯರ ವಾದ, ನಿನ್ನಾರವಾದ, ದುಃಖರವಾದ, ಕೃತಷ್ಣವಾದ, ಯಾವಾಗಲೂ ಅಶುದ್ಧವಾದ ದೇಹವನ್ನು ಉಪಯೋಗಿಸಲು ಸಂತೋಷಪಡುವುದಿಲ್ಲವೋ ಆತನು ಜ್ಞಾನಿಯಲ್ಲ. (೯೮)

“ಸ್ವಸುಖದಲ್ಲಿ ಆಸಕ್ತಿಯೂ ಸಾಹಾಯ್ಯ ಮಾಡಲು ಶಕ್ತಿಯಿಲ್ಲ ದಿರುವಿಕೆಯೂ ಬೇರೊಬ್ಬರ ದುಃಖವನ್ನು ಉಪೇಕ್ಷಿಸಲು ಕಾರಣಗಳು. ಪರರಿಗೆ ದುಃಖವಿದ್ದರೆ, ನನಗೆ ಸುಖವಿಲ್ಲ; ಅಲ್ಲದೆ ಶಕ್ತಿಯು ಸಹ ಇರುವಲ್ಲಿ ನಾನೇಕೆ ಉಪೇಕ್ಷಿಸಲಿ? (೯೯)

“ಶಕ್ತಿಯೂ ಇದ್ದು ದುಃಖದಲ್ಲಿ ಮುಖಗಿದ ಮಹಾ ಪಾತಕ ಯನ್ನು ಸಹ ಉಪೇಕ್ಷೆ ಮಾಡಿದ್ದೀ ಆದರೆ, ನನ್ನ ಮನಸ್ಸು ನಾನೇ ಪಾಪಮಾಡಿದೆನೋ ಎಂಬಂತೆ, ದೊಡ್ಡ ಬೆಂಕಿಯಲ್ಲಿ ಉರಿಯುವ ಒಣಹುಲ್ಲಿನಂತೆ, ಬೆಂದು ಬೂದಿಯಾದೀತು. (೧೦)

“ಆದುದರಿಂದ, ಈ ಶಿಖರದಿಂದ ಕೆಳಗೆ ಬಿದ್ದು, ಜೀವರಹಿತವಾದ ನನ್ನ ದೇಹದಿಂದ ಈ ಹೆಣ್ಣು ಹುಲಿಯ ಸಂರಕ್ಷಣವನ್ನು ಪುತ್ರವರ್ಧಿಯಿಂದಲೂ, ಈ ಹುಲಿನುಂಗಳ ಸಂರಕ್ಷಣವನ್ನು ಅವುಗಳ ತಾಯಿಯ ದೇಶೆಯಿಂದಲೂ ಮಾಡಬಯಸುತ್ತೇನೆ. (೧೧)

“ಅಲ್ಲದೆ—

“ಈ ಕೆಲಸವು ಲೋಕದ ಹಿತಕೊಂತ್ಯಾಸ್ತರ ಶ್ರಮಿಸುವ ಎಲ್ಲರಿಗೂ ಮಾದರಿಯಾಗುವುದು; ಅಲ್ಲವಾದ ಪರಾಕ್ರಮವುಳ್ಳವರಿಗೆ ಉತ್ತೀಜನವಾಗುವುದು; ತಾಗಮಾಡುವುದರಲ್ಲಿ ವಿಶಾರದರೆನಿಸಿದವರಿಗೆ ಸಂತೋಷಕರವಾಗುವುದು; ಸತ್ಪರುಷರ ಮನಸ್ಸನ್ನು ಸೆಳಿಯುವುದಾಗುವುದು; ಮಾರನ ದೊಡ್ಡ ಸೈನ್ಯಗಳಿಗೆ ನಿರಾಶೆ ಹೊಂದಿಸುವುದಾಗುವುದು;

జ్ఞానియ (బుధున) గుణగళింద సంతోషిసువపరిగే హఫ్ వుంటు మాడువుదాగువుదు; అసూయే దురాసేగళింద సీడితరాదవ రిగూ స్వాధ్యపరాయణరాదవరిగూ నాజికే హుట్టిసువంతము దాగువుదు; ‘యాన’ శ్రీష్టవాద ఈ బుధుయానవన్నాత్రయిసి దవరిగే శ్రద్ధియన్నాంటుమాడువుదు; త్వాగమాడిదేనెందు హేన్నై పదువపరిగే ఆశ్చర్యఫ హుట్టిసువంతముదాగువుదు; త్వాగస్థియ రాద జనరిగే హేగే అనుమతపూర్వా కాగే స్వగ్రద హెద్దారియన్న శోధిసువంతముదాగువుదు. (౭౭, ౭౮, ౭౯)

“‘యావాగ నన్న శరీరదింద పరర హితవన్న మాడు వెనోలే’ ఎంబ యావ నన్న బయకేయిద్ది తోఏ అదన్నిఏ ఈడేరిసి కోళ్ళత్తేఏనే; అల్లదే బేగనే “సంబోధి” (పూర్వజ్ఞాన)యన్న సహ గళిసికోళ్ళత్తేఏనే

“మత్తి—

“స్వధీసబేకేందాగలి, యతస్సన్న హొందబేకేంబాసి యిందాగలి, స్వగ్రలాభకేష్టాస్థరవాగలి, రాజ్యవన్న హొంద బేకేందాగలి, ననగోస్థర సిత్యవాద సుఖవన్న పడెయబేకేం దాగలి—సనగే ఈ కేలసదల్లి ఆదరపుంచాగిల్ల; పరర హితద సలువాగల్లదే బేరేయల్ల.

“సూయఫను హేగే ఒన్నేయే కత్తలేయన్న తోలగిసి బీళకన్నాంటుమాడువననోఏ కాగేయే ఒన్నేయే నాను లోకద దుఃఖవన్న కళిదు సుఖవన్నాంటుమాడువవనాగలి. (౭౧)

“నన్నిఏ గుణగళన్న తిలిదు, స్కృతియల్లి బందరూ, కథియల్లి హేళల్లప్పు ప్రసిద్ధనాదరూ యావాగలూ ఎల్ల తేరనాగియూ జగత్తిన హితవన్న సుఖదోడనే కూడిరువంతే మాడువవనాగలి.

(౭౨)

ಹೀಗೆ ನಿಶ್ಚಯಿಸಿ, ಪರರ ಹಿತಕ್ಕೊನ್ನೇಸ್ತರ ಜೀವ ತೋರಿಯಲು ಸಂತೋಷ ಹೊಂದಿ, ಧೀರರಾದ ದೇವತೆಗಳ ಮನಸ್ಸನ್ನೂ ಆಶ್ಚರ್ಯ ಗೊಳಿಸುತ್ತಾ ತನ್ನ ಶರೀರವನ್ನು ಬಿಟ್ಟುನು. (೨೯)

ಆಗ ಆ ವ್ಯಾಖ್ಯಾಯ ಬೋಧಿಸತ್ತೆನ ಶರೀರವು ಬಿದ್ದ ಶಬ್ದದಿಂದ ಕುತೂಹಲವನ್ನೂ ಕೋಪವನ್ನೂ ಹೊಂದಿ, ತನ್ನ ಮರಿಗಳನ್ನು ಕೊಲ್ಲುವ ಪ್ರಯತ್ನವನ್ನು ಬಿಟ್ಟು, ಆ ಕಡೆಗೆ ತನ್ನ ದೃಷ್ಟಿಯನ್ನು ಬಿರಿತು. ಬೋಧಿಸತ್ತೆನ ಜೀವಹೊಂದ ಶರೀರವನ್ನು ಕಂಡೊಡನೆಯೇ ಅಲ್ಲಿಗೆ ಬಂದು ಅದನ್ನು ತಿನ್ನಲುಪಕ್ರಮಿಸಿತು. ಆಗ ಆತನ ಶಿಷ್ಯನು ಮಾಂಸವೆಲ್ಲಾ ಸಿಕ್ಕದೆ ಹಿಂದಿರುಗಿ “ಉಪಾಧ್ಯಾಯನೆಲ್ಲಿ?” ಎಂದು ನೋಡಲು, ಬೋಧಿಸತ್ತೆನ ಕಳೇಬರವನ್ನು ವ್ಯಾಖ್ಯಾಯ ತಿನ್ನತ್ತಿರು ವುದನ್ನು ಕಂಡನು. ಆಗ ಶಿಷ್ಯನು ಆ ಕೆಲಸವನ್ನು ನೋಡಿ ಶೋಕಾ ವೇಗಗಳನ್ನುಳಿದು ಆಶ್ಚರ್ಯಗೊಂಡು ಗುರುವಿನ ಸದ್ಗುಣಾಶ್ರಯದ ಬಹುಮತಿಯೋ ಎಂಬಂತಿರುವ ಈ ಮಾತನ್ನು ತನ್ನೊಳಗೆ ತಾನೇ ಹೇಳಿಕೊಂಡಿರಬಹುದು:—

“ಆಹಾ, ವ್ಯಾಸನಪೀಡಿತರಾದ ಜನರಲ್ಲಿ ಈತನ ದಯೆಯೆಷ್ಟು! ಮಹಾತ್ಮನಾದ ಇವನಿಗೆ ಸ್ವಸುಖದಲ್ಲಿ ಎಷ್ಟು ವಿರಕ್ತಿ! ಸತ್ಯರುಷರ ಇರುವಿಕೆಯೇ ಮೇಲ್ಮೈಯನ್ನೇಪ್ರಾದಿತಲ್ಲವೇ! ಇತರರ ಯಶಸ್ಸಂಪತ್ತು ನಾಶ ಮಾಡಲ್ಪಟ್ಟಿದೆ. ಈಗ ಇವನ ಪರಾಕ್ರಮಪೂರ್ವವಾದ, ನಿಭಯ ವಾದ, ಸದ್ಗುಣಗಳಿಂದೊಡಗೊಡಿದ ವಿಸ್ತಾರವಾದ ವಾತ್ಸಲ್ಯವು ಪ್ರದ ಶೀತವಾಗಿದೆ. ಗುಣಗಳಿಂದ ಪರಿಪೂರ್ವವಾದ ಈತನ ಶರೀರವೀಗ ಗೊರವಿಶೇಷಕ್ಕೆ ಈತನನ್ನು ವಾತ್ರನನ್ನಾಗಿ ಮಾಡಿದೆ. ಸ್ನೇಸರ್ಗಕ ವಾದ ಸೌಮ್ಯತೆಯಿಂದ ಭೂಮಿಯಷ್ಟು ಧೃತಿ (ಧೃದ್ಯ) ಹೊಂದಿದವ ನಾದರೂ, ಇತರರ ದುಃಖದ ವಿಷಯದಲ್ಲಿತನ ಕೋಪವೆಷ್ಟು! ಈತನ ಈ ಪರಾಕ್ರಮ ಪ್ರದರ್ಶನದಿಂದ ನನ್ನ ಖಟುಂಕತೆ (ಒರಟುತನ) ಈಗ ಪ್ರಕಾಶತೆಯನ್ನು ಹೊಂದಿದೆ. (೨೦,೨೧, ೨೨)

“ ಈಗಲೀಗ ಈತನ ಒಡೆತನವನ್ನು ಹೊಂದಿದ ಜಗತ್ತಿನ ವಿಷಯ ದಲ್ಲಿ ಶೋಕಿಸಲು ಅವಶ್ಯಕವಿಲ್ಲ; ಮನ್ಮಥನು ಸಹ ಸೋತು ಹೋಗುವೆ

ನೆಂಬ ಭಯದಿಂದಲೂ ಕಳವಳದಿಂದಲೂ ನಿಟ್ಟುಸಿರುಬಿಡುತ್ತ ಲೇ ಇರಬೇಕು. (೫೨)

“ಆದುದರಿಂದ ಮಹಾತ್ಮನಾದ, ಮಹಾಭಾಗ್ಯಶಾಲಿಯಾದ, ಎಲ್ಲಿ ಜೀವಿಗಳಿಗೂ ಆಶ್ರಯನಾದ, ಅಪಾರವಾದ ಕೃಪೆಯಿಂದ ಕೂಡಿದ, ಅನಿತ ಪರಾಕ್ರಮಶಾಲಿಯಾದ, ಭೂತಾಧರ ಚೋಧಿಸತ್ತನಾದ (ಜೀವಿಗಳ ಹಿತವನ್ನಾರಿತ) ಈತನಿಗೆ ಎಲ್ಲ ಪ್ರಕಾರದಿಂದಲೂ ನಮಸ್ಕಾರ” ಎಂದು, ಆನೇಕೆ ಆತನು ಈ ವಿವರವನ್ನು ತನ್ನ ಜತೆಯ ಶಿಷ್ಯರಿಗೆ ಹೇಳಿದನು.

ಈ ಅದ್ವಾತ ಕಾರ್ಯವನ್ನು ಕೇಳಿ ಅಚ್ಚರಿಗೊಂಡ ಆತನ ಶಿಷ್ಯರಿಂದಲೂ, ಗಂಥರ್ವರಿಂದಲೂ, ಯಕ್ಕೆರಿಂದಲೂ, ನಾಗರಿಂದಲೂ, ದೇವತಾಧಿವರ್ತಿಗಳಿಂದಲೂ ಸುರಿಸಲ್ಪಟ್ಟ ಹೂಮಾಲೆ, ವಸ್ತು, ಆಭರಣ, ಚಂದನಚೂಣಗಳ ಮಳೆಯಿಂದ ಆತನ ಮೂಳೆಗಳೆಂಬ ನಿಧಿಯು ಮುಚ್ಚಲ್ಪಟ್ಟ ಕಾರಣ ಭೂಮಿಯು “ವಷಧೆ”ಯಾಯಿತು. (೫೩)

ಹೀಗೆ ತನ್ನ ಹಿಂದಿನ ಜನ್ಮಗಳಲ್ಲಿ ಕೂಡ ಎಲ್ಲ ಪ್ರಾಣಿಗಳಲ್ಲಾ ಅಕಾರಣ ವಾತ್ಸಲ್ಯಪುಷ್ಟವನಾಗಿ, ಎಲ್ಲ ಪ್ರಾಣಿಗಳನ್ನೂ ತನ್ನಂತೆಯೇ ಎಣಿಸಿದ್ದ ಭಗವಂತನಾದ ಬುದ್ಧದೇವನಲ್ಲಿ ಶ್ರದ್ಧೆಯಿಡಬೇಕು. “ಬುದ್ಧದೇವನಲ್ಲಿ ಶ್ರದ್ಧೆಯಿಟ್ಟಬಳಿಕ ಪರಮ ಸಂತೋಷವು ಉಂಟುಮಾಡಲ್ಪಡಬೇಕು. ಹೀಗೆಯೇ ನಮ್ಮ ಭಕ್ತಿಯೊಂದು ಪವಿತ್ರಸ್ಥಾನವನ್ನಲಂಕರಿಸುತ್ತದೆ” ಎಂಬುದಾಗಿ ಸಹ ಹೇಳಬೇಕು. ಹಾಗೆಯೇ ಗೌರವದಿಂದ ‘ಧರ್ಮ’ವನ್ನು ಕೇಳಬೇಕು; ಏಕೆಂದರೆ, ಸೂರಾರು ದುಃಖಾಧ್ಯವಾದಕೆಲಸಗಳಿಂದ ಆದನ್ನು (ಧರ್ಮವನ್ನು) ಸೆಳೆದು ತಂದಿರುವುದರಿಂದ. ಕರುಣಾಪ್ರಸಂಗದಲ್ಲಿ ಹೀಗೆ ಹೇಳಬೇಕಾಗುವುದು—‘ಬೀರೊಬ್ಬರ ಹಿತಕ್ಕೊಂಡು ರಪ್ತಯತ್ತಹುಟ್ಟಿಸುವ ಮತ್ತು ಹಿರಿದಾದ ಸ್ವಭಾವವನ್ನುಂಟುಮಾಡುವ ಗುಣವೇ ಕರುಣೆಯೆಂದು.

—ಆರ್ಥಾರನ ‘ಜಾತಕಮಾಲೆ’ಯಿಂದ

